

ಸಮ್ಮತಿಯ ಘೋಷಣೆ

ಇವರಿಂದ:

ಸಾಲಗಾರನ ಹೆಸರು:

ಸಹ-ಸಾಲಗಾರ 1 ಹೆಸರು:

ಸಹ-ಸಾಲಗಾರ 1 ವಿಳಾಸ:

ಸಾಲಗಾರನ ವಿಳಾಸ:

ಸಹ-ಸಾಲಗಾರ 2 ಹೆಸರು:

ಸಹ-ಸಾಲಗಾರ 2 ವಿಳಾಸ:

ಸಹ-ಸಾಲಗಾರ 3 ಹೆಸರು:

ಸಹ-ಸಾಲಗಾರ 3 ವಿಳಾಸ:

ಸಹ-ಸಾಲಗಾರ 4 ಹೆಸರು:

ಸಹ-ಸಾಲಗಾರ 4 ವಿಳಾಸ:

ಸಹ-ಸಾಲಗಾರ 5 ಹೆಸರು:

ಸಹ-ಸಾಲಗಾರ 5 ವಿಳಾಸ:

ಜಾಮೀನಾದಾರರ ಹೆಸರು:

ಜಾಮೀನಾದಾರರ ವಿಳಾಸ:

ಗೆ:

ಚೋಳಮಂಡಲಂ ಇನ್ವೆಸ್ಟ್‌ಮೆಂಟ್ ಎಂಡ್ ಫೈನಾನ್ಸ್ ಕಂಪನಿ ಲಿಮಿಟೆಡ್

‘ಚೋಳಾ ಕ್ರೆಸ್ಟ್’, C 54 & 55, ಸೂಪರ್ B-4,

ತಿರು ವಿ ಕಾ ಇಂಡಸ್ಟ್ರಿಯಲ್ ಎಸ್ಟೇಟ್,

ಗೈಂಡಿ,

ಚೆನ್ನೈ-600032.

ಸಿಐಎನ್: L65993TN1978PLC007576

Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
Guindy, Chennai 600 032, India. Email : customercare@chola.murugappa.com
Toll-Free No.: 1800 102 4565 | CIN : L65993TN1978PLC007576



murugappa

ಮಾನ್ಯರೇ,

ಉಲ್ಲೇಖ ಐಡಿ: ಅರ್ಜಿ ಸಂಖ್ಯೆ

1. ಸಾಲ ಪಡೆಯಲು ನಾವು ಒದಗಿಸಿದ/ಸಲ್ಲಿಸುವ ಎಲ್ಲಾ ವಿವರಗಳು, ಮಾಹಿತಿ ಮತ್ತು ದಾಖಲೆಗಳು ನನ್ನ/ನಮ್ಮ ಜ್ಞಾನ ಮತ್ತು ನಂಬಿಕೆಯ ಪ್ರಕಾರ ಎಲ್ಲಾ ರೀತಿಯಲ್ಲೂ ನೈಜವಾಗಿವೆ ಮತ್ತು ಸರಿಯಾಗಿವೆ ಎಂದು ನಾನು/ನಾವು ಘೋಷಿಸುತ್ತೇನೆ/ವೆ ಮತ್ತು ಅದರಲ್ಲಿನ ಯಾವುದೇ ಬದಲಾವಣೆಗಳನ್ನು ತಕ್ಷಣವೇ ನಿಮಗೆ ತಿಳಿಸಲು ನಾನು/ನಾವು ಬದ್ಧನಾಗಿದ್ದೇನೆ/ರಾಗಿದ್ದೇವೆ. ಇಲ್ಲಿ ಎಲೆಕ್ಟ್ರಾನಿಕ್ ರೂಪದಲ್ಲಿ ಒದಗಿಸಲಾದ ಮತ್ತು ಅಪ್‌ಲೋಡ್ ಮಾಡಲಾದ ವಿವರಗಳು ಮತ್ತು ದಾಖಲೆಗಳನ್ನು ಸಿಐಎಫ್‌ಸಿಎಲ್ ಉದ್ಯೋಗಿಗಳು ಅಥವಾ ಅದರ ಏಜೆಂಟ್‌ಗಳ ಸಹಾಯದಿಂದ ಮಾಡಲಾಗಿದೆ ಎಂದು ನನಗೆ ತಿಳಿದಿದೆ.
2. ನಾನು/ನಾವು ಒದಗಿಸಿದ ಯಾವುದೇ ವಿವರಗಳು ಮತ್ತು ಮಾಹಿತಿಯು ಸುಳ್ಳು ಅಥವಾ ಸುಳ್ಳು ಅಥವಾ ದಾರಿತಪ್ಪಿಸುವುದಾಗಿದ್ದರೆ ಅಥವಾ ಅವು ತಪ್ಪಾಗಿ ಪ್ರತಿನಿಧಿಸುತ್ತಿದ್ದರೆ, ಅದಕ್ಕೆ ನಾನು/ನಾವು ಹೊಣೆಗಾರರಾಗಿರಬಹುದೆಂದು ನಾನು ತಿಳಿದಿದ್ದೇನೆ/ನಮಗೆ ತಿಳಿದಿದೆ. ಚೋಳಮಂಡಲಂ ಇನ್ವೆಸ್ಟ್‌ಮೆಂಟ್ ಅಂಡ್ ಫೈನಾನ್ಸ್ ಕಂಪನಿ ಲಿಮಿಟೆಡ್ (ಸಿಐಎಫ್‌ಸಿಎಲ್) ಮತ್ತು ಅದರ ಸಹೋದರಿಗಳು ಅಥವಾ ಯಾವುದೇ ಇತರ ವ್ಯಕ್ತಿಯು ಎಲ್ಲಾ ವಿವರಗಳು, ಮಾಹಿತಿ ಮತ್ತು ದಾಖಲೆಗಳನ್ನು ಉಳಿಸಿಕೊಳ್ಳಲು/ಹಂಚಿಕೊಳ್ಳಲು, ಕ್ರೆಡಿಟ್ ಮೌಲ್ಯಮಾಪನಗಳಿಗಾಗಿ ಅಥವಾ ಯಾವುದೇ ಇತರ ಉದ್ದೇಶಕ್ಕಾಗಿ ಯಾವುದೇ ಮಾಹಿತಿಯನ್ನು ಪ್ರಿಶೀಲಿಸಲು ಅಥವಾ ಹಂಚಿಕೊಳ್ಳಲು ನಾನು/ನಾವು ಅಧಿಕಾರ ನೀಡುತ್ತೇನೆ/ವೆ.
3. ನನ್ನ/ನಮ್ಮ ವೈಯಕ್ತಿಕ ಮಾಹಿತಿಯನ್ನು ಪರಿಶೀಲಿಸುವ, ಗುಣಮಟ್ಟ ಪರೀಕ್ಷೆಗಳನ್ನು ನಡೆಸುವ, ಶಾಸನಬದ್ಧ/ನಿಯಂತ್ರಕ ಅವಶ್ಯಕತೆಗಳನ್ನು ಅನುಸರಿಸುವ ಮತ್ತು ಯಾವುದೇ ಇತರ ಸಾಲ ಸಂಬಂಧಿತ ಚಟುವಟಿಕೆಗಳಿಗಾಗಿ ನನ್ನ/ನಮ್ಮ ಮತ್ತು ಸಿಐಎಫ್‌ಸಿಎಲ್ ಉದ್ಯೋಗಿಯ ನಡುವಿನ ದೂರವಾಣಿ ಸಂಭಾಷಣೆ/ಧ್ವನಿ ಕರೆಯನ್ನು ರೆಕಾರ್ಡ್ ಮಾಡಲು ಮತ್ತು ಉಳಿಸಿಕೊಳ್ಳಲು ನಾನು/ನಾವು ಈ ಮೂಲಕ ಚೋಳಮಂಡಲಂ ಇನ್ವೆಸ್ಟ್‌ಮೆಂಟ್ ಮತ್ತು ಫೈನಾನ್ಸ್ ಕಂಪನಿ ಲಿಮಿಟೆಡ್ (ಸಿಐಎಫ್‌ಸಿಎಲ್) ಮತ್ತು ಅದರ ದೂರವಾಣಿ ಕರೆ ಸೇವಾ ಪೂರೈಕೆದಾರರಿಗೆ ಅಧಿಕಾರ ನೀಡುತ್ತೇನೆ/ವೆ. ಈ ರೆಕಾರ್ಡಿಂಗ್ ನಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ, ಪ್ಯಾನ್, ಉದ್ಯೋಗ, ಆದಾಯ ಮತ್ತು ಕ್ರೆಡಿಟ್ ಮಾಹಿತಿಯಂತಹ ನನ್ನ/ನಮ್ಮ ವೈಯಕ್ತಿಕ ಮಾಹಿತಿ/ವಿವರಗಳನ್ನು ಒಳಗೊಂಡಿರುವುದು ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇನೆ/ವೆ ಅಥವಾ ಯಾವುದೇ ಸರ್ಕಾರಿ ಅಥವಾ ಶಾಸನಬದ್ಧ ಪ್ರಾಧಿಕಾರವು ಕಾಲಕಾಲಕ್ಕೆ ಹೊರಡಿಸುವ ಯಾವುದೇ ಅಧಿಸೂಚನೆಗಳು/ನಿರ್ದೇಶನಗಳನ್ನು ಉಲ್ಲಂಘಿಸಿ ನಾನು/ನಾವು ಈ ಅರ್ಜಿಯನ್ನು ಸಲ್ಲಿಸುತ್ತಿಲ್ಲ ಎಂದು ನಾನು/ನಾವು ಈ ಮೂಲಕ ಘೋಷಿಸುತ್ತೇನೆ. ನನ್ನ/ನಮ್ಮ ಸಾಲದ ಅರ್ಜಿಯ ಮಂಜೂರಾತಿ/ತಿರಸ್ಕಾರವು ಸಿಐಎಫ್‌ಸಿಎಲ್ ನ ಏಕೈಕ ಮತ್ತು ಸಂಪೂರ್ಣ ವಿವೇಚನೆಗೆ ಒಳಪಟ್ಟಿರುತ್ತದೆ ಎಂದು ನಾನು/ನಾವು ಚೆನ್ನಾಗಿ ತಿಳಿದಿದ್ದೇವೆ/ವೆ. ಮೇಲೆ ನಿರ್ದಿಷ್ಟಪಡಿಸಿದ ಉದ್ದೇಶಕ್ಕಾಗಿ ಮಾತ್ರವೇ ಹಣವನ್ನು ಬಳಸಲಾಗುವುದು ಮತ್ತು ಯಾವುದೇ ಕಾನೂನುಬಾಹಿರ, ಉಪಶಾಂತ ಅಥವಾ ಸಮಾಜವಿರೋಧಿ ಉದ್ದೇಶಕ್ಕಾಗಿ ಬಳಸಲಾಗುವುದಿಲ್ಲ ಎಂದು ನಾನು/ನಾವು ಪ್ರತಿನಿಧಿಸುತ್ತೇನೆ/ವೆ ಮತ್ತು ಒಪ್ಪುತ್ತೇನೆ/ವೆ. ನನ್ನ ವಿರುದ್ಧ ಯಾವುದೇ ದಿವಾಳಿತನ ಪ್ರಕ್ರಿಯೆಗಳು ಅಥವಾ ಬಾಕಿ ವಸೂಲಾತಿಗಾಗಿ ಮೊಕದ್ದಮೆಗಳನ್ನು ಪ್ರಾರಂಭಿಸಲಾಗಿಲ್ಲ ಮತ್ತು / ಅಥವಾ ನಾನು/ನಾವು ಯಾವುದೇ ಬಾಕಿ ಉಳಿಸಿಕೊಂಡಿಲ್ಲ ಎಂದು ದೃಢೀಕರಿಸುತ್ತೇನೆ/ವೆ.
4. ನಾನು/ನಾವು ಯಾವುದೇ ಬಾಕಿ ಉಳಿಸಿಕೊಂಡಿಲ್ಲ ಎಂದು ದೃಢೀಕರಿಸುತ್ತೇನೆ/ವೆ.

Cholamandalam Investment and Finance Company Ltd.
 Chola Crest, Plot Nos. C 54-55 & Super B-4, Thiru.Vi.Ka. Industrial Estate,
 Guindy, Chennai 600 032, India. Email : customercare@chola.murugappa.com
 Toll-Free No.: 1800 102 4565 | CIN : L65993TN1978PLC007576


murugappa

5. ನನ್ನ/ನಮ್ಮ ಕುಟುಂಬದ ವಾರ್ಷಿಕ ಆದಾಯವು ಮೂರು (3) ಲಕ್ಷ ರೂಪಾಯಿಗಳಿಗಿಂತ ಹೆಚ್ಚಿದೆ, ಅಂದರೆ, ನನ್ನ/ನಮ್ಮ ಕುಟುಂಬದ ಅಂದರೆ, (ಗಂಡ, ಹೆಂಡತಿ ಮತ್ತು ಅವಿವಾಹಿತ ಮಕ್ಕಳ) ವಾರ್ಷಿಕ ಆದಾಯ, ಮತ್ತು ಆದ್ದರಿಂದ, ಪ್ರಸ್ತುತ ಸೌಲಭ್ಯದ ಅಡಿಯಲ್ಲಿ ನನ್ನ/ನಮ್ಮ ಸಾಲವನ್ನು ಮೈಕ್ರೋಫೈನಾನ್ಸ್ ಸಾಲವೆಂದು ಪರಿಗಣಿಸಲು ಅರ್ಹತೆ ಹೊಂದಿಲ್ಲ ಎಂದು ನಾನು/ನಾವು ದೃಢೀಕರಿಸುತ್ತೇನೆ/ವೆ.
6. ನಾನು/ನಾವು ಕಾಲಕಾಲಕ್ಕೆ ಪಡೆಯಬಹುದಾದ ಸಾಲಕ್ಕೆ ಅನ್ವಯವಾಗುವ ಫೀಗಳು ಮತ್ತು ಶುಲ್ಕಗಳ ಮಾಹಿತಿಯನ್ನು ಓದಿದ್ದೇನೆ/ವೆ. ಮತ್ತು ಅರ್ಥಮಾಡಿಕೊಂಡಿದ್ದೇನೆ/ವೆ.. ಆಡಳಿತ ಮತ್ತು ಸಂಸ್ಕರಣಾ ಶುಲ್ಕ ಮತ್ತು ಅನ್ವಯವಾಗುವ ತೆರಿಗೆಗಳನ್ನು ಮರುಪಾವತಿಸಲಾಗುವುದಿಲ್ಲ ಮತ್ತು ಯಾವುದೇ ವಹಿವಾಟನ್ನು ನಗದು ರೂಪದಲ್ಲಿ ಮಾಡಲಾಗಿಲ್ಲ ಎಂದು ನನಗೆ/ನಮಗೆ ತಿಳಿದಿದೆ. ಕಂಪನಿಗಳ ಕಾಯ್ದೆ, 2013 ರ ನಿಬಂಧನೆಗಳ ಅಡಿಯಲ್ಲಿ ಪರಿಗಣಿಸಲಾದ ಸಿಐಎಫ್‌ಸಿಎಲ್ ನ ನಿರ್ದೇಶಕರಿಗೆ ನಾನು/ನಾವು ನೇರವಾಗಿ ಅಥವಾ ಪರೋಕ್ಷವಾಗಿ ಸಂಬಂಧಿಸಿಲ್ಲ ಮತ್ತು ಆರ್‌ಬಿಐ ನ ಕೆವೈಸಿ ಮಾರ್ಗಸೂಚಿಗಳ ಪ್ರಕಾರ ರಾಜಕೀಯದಲ್ಲಿ ಪಾಲ್ಗೊಳ್ಳುತ್ತಿರುವ ವ್ಯಕ್ತಿಯಲ್ಲ. ನಾನು/ನಾವು ಕಾಲಕಾಲಕ್ಕೆ ಜಾರಿಯಲ್ಲಿರುವ ಸಿಐಎಫ್‌ಸಿಎಲ್ ನ ಎಲ್ಲಾ ನಿಯಮಗಳನ್ನು ಪಾಲಿಸುತ್ತೇನೆ/ವೆ. ಮತ್ತು ಮೇಲಿನ ಸ್ಥಿತಿಯಲ್ಲಿನ ಯಾವುದೇ ಬದಲಾವಣೆಗಳ ಬಗ್ಗೆ ಕಂಪನಿಗೆ ತಿಳಿಸುತ್ತೇನೆ/ವೆ.. ಸಿಐಎಫ್‌ಸಿಎಲ್ ನ ನಿರ್ಧಾರದ ಮೇಲೆ ಪರಿಣಾಮ ಬೀರುವ ಯಾವುದೇ ಮಾರ್ಪಾಟುಗಳನ್ನು ನಾನು/ನಾವು ತಡೆಗಟ್ಟುವುದಿಲ್ಲ ಮತ್ತು ವಿವರವಾಗಿ ಪರಿಶೀಲನೆಯ ಉದ್ದೇಶಕ್ಕಾಗಿ ಮಾತ್ರ, ಕೇಂದ್ರ ಕೆವೈಸಿ ನೋಂದಣಿ (ಸಿಕೆವೈಸಿಆರ್) ಯಿಂದ ನನ್ನ/ನಮ್ಮ ಕೆವೈಸಿ ದಾಖಲೆಗಳನ್ನು ಡೌನ್‌ಲೋಡ್ ಮಾಡಲು ನಾನು/ನಾವು ನನ್ನ/ನಮ್ಮ ಒಪ್ಪಿಗೆಯನ್ನು ನೀಡುತ್ತೇನೆ/ವೆ. ನನ್ನ/ನಮ್ಮ ಕೆವೈಸಿ ದಾಖಲೆಯು ನನ್ನ/ನಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ, PAN ಸಂಖ್ಯೆ ಇತ್ಯಾದಿಗಳಂತಹ ನನ್ನ/ನಮ್ಮ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿದೆ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದು, ಇದರೊಂದಿಗೆ, ನಿಮಗೆ ಒದಗಿಸಲಾದ ಸಂಖ್ಯೆ/ಇ-ಮೇಲ್ ವಿಳಾಸದಲ್ಲಿ SMS/ಇಮೇಲ್ ಮೂಲಕ ಸಿಕೆವೈಸಿಆರ್ ನಿಂದ ಮಾಹಿತಿಯನ್ನು ಸ್ವೀಕರಿಸಲು ನಾನು/ನಾವು ಈ ಮೂಲಕ ಸಮ್ಮತಿಸುತ್ತೇನೆ/ವೆ.
8. ನಾನು/ನಾವು ನಿಮಗೆ ಈಗಾಗಲೇ ಸಲ್ಲಿಸಿರುವ ಕೆವೈಸಿ ಪುರಾವೆಗೆ ಯಾವುದೇ ನವೀಕರಣದ ಸಂದರ್ಭದಲ್ಲಿ, ಅಂತಹ ನವೀಕರಣದ 30 ದಿನಗಳ ಒಳಗೆ ನವೀಕರಿಸಿದ ಕೆವೈಸಿ ಪುರಾವೆಯ ಸ್ವಯಂ-ದೃಢೀಕೃತ ಪ್ರತಿಯನ್ನು ಸಲ್ಲಿಸಲು ನಾನು/ನಾವು ಬದ್ಧರಾಗಿದ್ದೇನೆ/ವೆ. ಅಂತೆಯೇ, ಅರ್ಜಿದಾರರು/ಸಹ ಅರ್ಜಿದಾರರ ಫಲಾನುಭವಿ ಮಾಲೀಕತ್ವದ ವಿವರಗಳಲ್ಲಿ ಯಾವುದೇ ಬದಲಾವಣೆ ಇದ್ದಲ್ಲಿ, ಅಂತಿಮ ಫಲಾನುಭವಿ ಮಾಲೀಕತ್ವದ ಮಾಹಿತಿಯ ಕೆವೈಸಿ ಪುರಾವೆಯೊಂದಿಗೆ ಅದನ್ನು ತಕ್ಷಣವೇ ನವೀಕರಿಸಲಾಗುತ್ತದೆ.
9. ನಾನು/ನಾವು ಈ ಮೂಲಕ ಸ್ವಯಂಪ್ರೇರಣೆಯಿಂದ ಯುಐಡಿಎಐ (ಆಧಾರ್) ನೀಡಿರುವ ಆಧಾರ್ ಕಾರ್ಡ್/ಭೌತಿಕ ಇ-ಆಧಾರ್/ಮಾಸ್ಕ್ ಆಧಾರ್ ನ ಪ್ರತಿಯನ್ನು ನನ್ನ/ನಮ್ಮ ಗುರುತು ಮತ್ತು ವಿಳಾಸ ಪುರಾವೆಯಾಗಿ ಸಿಐಎಫ್‌ಸಿಎಲ್ ಗೆ ಸಲ್ಲಿಸುತ್ತೇನೆ/ವೆ. ಸಿಐಎಫ್‌ಸಿಎಲ್ ಅನುಮತಿಸಿದ ಆಯ್ಕೆಗಳ ಪ್ರಕಾರ ಆಧಾರ್ ಜೊತೆಗೆ ಯಾವುದೇ ಇತರ ದಾಖಲೆಗಳನ್ನು ಸಹ ಗುರುತು ಮತ್ತು ವಿಳಾಸ ಪುರಾವೆಯಾಗಿ ನೀಡಬಹುದು ಎಂದು ನನಗೆ/ನಮಗೆ ತಿಳಿದಿದೆ ಮತ್ತು ತಿಳಿಸಲಾಗಿದೆ. ನಾನು/ನಾವು ಅರ್ಜಿ ಸಲ್ಲಿಸಿದ ಸೌಲಭ್ಯವನ್ನು ನೀಡಲು ಆಧಾರ್ ಅನ್ನು ಪರಿಶೀಲಿಸಲು ಸಿಐಎಫ್‌ಸಿಎಲ್ ಗೆ ನನ್ನ/ನಮ್ಮ ಸ್ಪಷ್ಟ ಒಪ್ಪಿಗೆಯನ್ನು ನೀಡುತ್ತೇನೆ/ವೆ. ವಿಳಾಸ/ಗುರುತಿನ ಪುರಾವೆಯಾಗಿ ನಾನು/ನಾವು ಆಧಾರ್ xml ಫೈಲ್ ಅನ್ನು ಸಲ್ಲಿಸಿದರೆ, ಸಿಐಎಫ್‌ಸಿಎಲ್ ಅದನ್ನು ಡಿಕ್ರಿಪ್ಟ್ ಮಾಡಿ ದಾಖಲೆಗಳಿಗಾಗಿ ಸಂಗ್ರಹಿಸಬಹುದು ಮತ್ತು ಡಿಕ್ರಿಪ್ಟ್ ಮಾಡುವ ಉದ್ದೇಶಕ್ಕಾಗಿ ಅವರು ಮೂರನೇ ವ್ಯಕ್ತಿಯ ಸೇವೆಗಳನ್ನು ಬಳಸಬಹುದು. ಸಿಐಎಫ್‌ಸಿಎಲ್ ಆಧಾರ್‌ನಲ್ಲಿ ಲಭ್ಯವಿರುವ ಗುರುತು ಮತ್ತು ವಿಳಾಸವನ್ನು ಸಿಐಎಫ್‌ಸಿಎಲ್ ತಮ್ಮ ಸಮಯದಲ್ಲಿ

Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
 Guindy, Chennai 600 032, India. Email : customercare@chola.murugappa.com
 Toll-Free No.: 1800 102 4565 | CIN : L65993TN1978PLC007576

ಅಗತ್ಯವೆಂದು ಪರಿಗಣಿಸಬಹುದಾದ ಕ್ರೆಡಿಟ್ ಮತ್ತು ಕ್ಷೇತ್ರ ಪರಿಶೀಲನೆಯ ಉದ್ದೇಶಕ್ಕಾಗಿ ಹಂಚಿಕೊಳ್ಳಬಹುದು ಎಂದು ನನಗೆ/ನಮಗೆ ವಿವರಿಸಿದೆ.

10. ಆಧಾರ್ ಅಥವಾ ಇತರ ಇ-ಕೆವೈಸಿ ಸೇವೆಯಿಂದ ಇ-ಸೈನ್‌ನ ದೃಢೀಕರಣ ಸೇರಿದಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಪ್ರಕ್ರಿಯೆಗಳು ಮತ್ತು ದೃಢೀಕರಣ ತಂತ್ರಗಳನ್ನು ಅನುಸರಿಸುವ ಮೂಲಕ ಸಾಲಕ್ಕೆ ಸಂಬಂಧಿಸಿದ ದಾಖಲೆಗಳಿಗೆ ಎಲೆಕ್ಟ್ರಾನಿಕ್ ರೂಪದಲ್ಲಿ ಸಹಿ ಮಾಡಲು ನಾನು/ನಾವು ಈ ಮೂಲಕ ಸಮ್ಮತಿಸುತ್ತೇನೆ/ವೆ.
11. ಸರ್ಕಾರಿ ಸಂಸ್ಥೆಯಾದ ಫೈನಾನ್ಸಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಗುರುತಿಸಿದ ಮತ್ತು ಇದು ಹಣ ವರ್ಗಾವಣೆ ವಿರೋಧಿ ಮತ್ತು/ಅಥವಾ ಭಯೋತ್ಪಾದನೆಯ ಹಣಕಾಸು ವಿರುದ್ಧದ ಹೋರಾಟದಲ್ಲಿನ ನ್ಯೂನತೆಗಳ ಕುರಿತಾದ ಅವರ ಸಾರ್ವಜನಿಕ ಹೇಳಿಕೆಯಲ್ಲಿ ಪಟ್ಟಿ ಮಾಡಿದ ನ್ಯಾಯವ್ಯಾಪ್ತಿಗೆ ಸೇರಿದ ವ್ಯಕ್ತಿಗಳೊಂದಿಗೆ ನನಗೆ/ನಮಗೆ ಯಾವುದೇ ವ್ಯಾಪಾರ/ವ್ಯವಹಾರ ವಹಿವಾಟುಗಳು/ಸಂಪರ್ಕಗಳಿಲ್ಲ ಎಂದು ನಾನು/ನಾವು ಘೋಷಿಸುತ್ತೇನೆ/ವೆ.
12. ನನ್ನ/ನಮ್ಮ ಕ್ರೆಡಿಟ್ ಅರ್ಹತೆಯನ್ನು ಪರಿಶೀಲಿಸಲು ಯಾವುದೇ ಕ್ರೆಡಿಟ್ ಮಾಹಿತಿ ಕಂಪನಿಗಳಿಂದ ಕ್ರೆಡಿಟ್ ವರದಿಯನ್ನು ಪಡೆಯಲು ನಾನು/ನಾವು ಈ ಮೂಲಕ ಸಿಬಿಎಫ್‌ಸಿಎಲ್ ಗೆ ಅಧಿಕಾರ ನೀಡುತ್ತೇನೆ/ವೆ. ನನ್ನ/ನಮ್ಮ ಗುರುತನ್ನು, ಮರುಪಾವತಿ ಸಾಮರ್ಥ್ಯವನ್ನು ಪರಿಶೀಲಿಸಲು ಮತ್ತು/ಅಥವಾ ನಾನು/ನಾವು ಈ ಅರ್ಜಿಯ ನಿಯಮಗಳನ್ನು ಉಲ್ಲಂಘಿಸಿದಲ್ಲಿ, ನಿಗದಿತ ದಿನಾಂಕದಂದು ಮರುಪಾವತಿಗಳನ್ನು ಮಾಡಲು ವಿಫಲವಾದರೆ ಸೇರಿದಂತೆ ಸಂಗ್ರಹಣಾ ಪ್ರಯತ್ನಗಳನ್ನು ಮಾಡಲು ನಾನು/ನಾವು ಒದಗಿಸಿದ ಉಲ್ಲೇಖ ಸಂಪರ್ಕಗಳನ್ನು ಸಂಪರ್ಕಿಸಬಹುದು ಎಂದು ನಾನು/ನಾವು ಸಮ್ಮತಿಸುತ್ತೇನೆ/ವೆ. ಸಿಬಿಎಫ್‌ಸಿಎಲ್ ತನ್ನ ಸ್ವಂತ ವಿವೇಚನೆಯಿಂದ, ಸ್ವತಃ ಅಥವಾ ಅಧಿಕೃತ ವ್ಯಕ್ತಿಗಳು, ವಕೀಲರು, ಏಜೆನ್ಸಿಗಳು, ಬ್ಯೂರೋ ಇತ್ಯಾದಿಗಳ ಮೂಲಕ ನೀಡಲಾದ ಯಾವುದೇ ಮಾಹಿತಿಯನ್ನು ಪರಿಶೀಲಿಸಬಹುದು, ಕ್ರೆಡಿಟ್ ಉಲ್ಲೇಖಗಳು, ಉದ್ಯೋಗ ವಿವರಗಳನ್ನು ಪರಿಶೀಲಿಸಬಹುದು ಮತ್ತು ಕಾಲಕಾಲಕ್ಕೆ ಕ್ರೆಡಿಟ್ ಅರ್ಹತೆಯನ್ನು ನಿರ್ಧರಿಸಲು ಕ್ರೆಡಿಟ್ ವರದಿಗಳನ್ನು ಪಡೆಯಬಹುದು ಎಂದು ನಾನು/ನಾವು ಒಪ್ಪುತ್ತೇನೆ/ವೆ ಮತ್ತು ಅಂಗೀಕರಿಸುತ್ತೇನೆ/ವೆ. ನನ್ನ/ನಮ್ಮ ವೃತ್ತಿಯ ಸಿಂಧುತ್ವವನ್ನು ಪರಿಶೀಲಿಸಲು ಅಧಿಕೃತ ವೃತ್ತಿ ನೋಂದಣಿ ಸಂಸ್ಥೆಗಳಿಂದ ನನ್ನ/ನಮ್ಮ ವೃತ್ತಿಯ ವಿವರಗಳನ್ನು ಪಡೆಯಲು ನಾನು/ನಾವು ಸಿಬಿಎಫ್‌ಸಿಎಲ್ ಗೆ ಈ ಮೂಲಕ ಅಧಿಕಾರ ನೀಡುತ್ತೇನೆ/ವೆ. ವೈಯಕ್ತಿಕ ಕ್ರೆಡಿಟ್ ಮತ್ತು ಅಪಾಯದ ಪ್ರೊಫೈಲ್‌ಗಳ ಆಧಾರದ ಮೇಲೆ ವಿವಿಧ ವರ್ಗದ ಸಾಲಗಾರರಿಗೆ ಕಡ್ಡಾಯವಾಗಿರುವ ಕ್ರೆಡಿಟ್ ಸ್ಕೋರಿಂಗ್ ಸಂಪನ್ಮೂಲವನ್ನು ಹೊಂದಿರುವ ಯಾವುದೇ ಸಿಬಿಎಫ್‌ಸಿಎಲ್ ಅಥವಾ ಅಧಿಕಾರಿಗಳನ್ನು ಕುರಿತು ನಾನು/ನಾವು ಸತ್ಯವೆಂದು ಮಾಹಿತಿ ನೀಡುತ್ತೇನೆ/ವೆ.

○ ನನ್ನ ಸಾಲ ಖಾತೆ/ಗಳಿಗೆ ಸಂಬಂಧಿಸಿದ ಯಾವುದೇ ವಹಿವಾಟು ಸಂದೇಶಗಳು (ಕಡ್ಡಾಯ);

ಅಂತಹ ವಹಿವಾಟು-ರಹಿತ ಸಂವಹನವನ್ನು ಆಯ್ಕೆ ಮಾಡಲು ಬಾಕ್ಸ್ ಅನ್ನು ಟಿಕ್ ಮಾಡಿ;

☒ ಸಾಲಗಳು/ಸೇವೆಗಳು ಅಥವಾ ಅಂತಹ ಇತರ ಸಂಬಂಧಿತ ಉತ್ಪನ್ನಗಳಿಗೆ ಸಂಬಂಧಿಸಿದ ಯಾವುದೇ ವಾಣಿಜ್ಯ, ಮಾರ್ಕೆಟಿಂಗ್ ಮತ್ತು ಪ್ರಚಾರ ಸಂದೇಶಗಳು;

☒ ಜನ್ಮ/ ವಿವಾಹ ದಿನದ ಶುಭಾಶಯಗಳು ಸೇರಿದಂತೆ ಯಾವುದೇ ಶುಭಾಶಯಗಳು.

Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
 Guindy, Chennai 600 032, India. Email : customercare@chola.murugappa.com
 Toll-Free No.: 1800 102 4565 | CIN : L65993TN1978PLC007576

ಗಮನಿಸಿ: ಅರ್ಜಿದಾರರು ಸಿಐಎಫ್‌ಸಿಎಲ್ ಸಂಪರ್ಕಿಸುವ ಮೂಲಕ ವಹಿವಾಟುರಹಿತ ಸಂವಹನಕ್ಕಾಗಿ ನೀಡಲಾದ ಒಪ್ಪಿಗೆಯನ್ನು ಬದಲಾಯಿಸಬಹುದು/ರದ್ದುಗೊಳಿಸಬಹುದು.

14. ನಾನು/ನಾವು ಸಿಐಎಫ್‌ಸಿಎಲ್ ಗೆ ಜೀವ, ಆರೋಗ್ಯ, ಅಪಘಾತ ಇತ್ಯಾದಿಗಳಿಗೆ ವಿಮಾ ಪಾಲಿಸಿ ರಕ್ಷಣೆಯನ್ನು ಒದಗಿಸುವುದಕ್ಕೆ ಮತ್ತು ಅನುಮೋದನೆ ದೊರೆತರೆ ಸಿಐಎಫ್‌ಸಿಎಲ್ ನಿಂದ ಹಣಕಾಸು ಒದಗಿಸುವಂತೆ ವಿನಂತಿಸುತ್ತೇನೆ/ವೆ.
15. ನನ್ನ ಸಾಲದ ಅರ್ಜಿಯನ್ನು ಡಿಜಿಟಲ್ ರೂಪದಲ್ಲಿ ಪ್ರಕ್ರಿಯೆಗೊಳಿಸಲು ನಾನು/ನಾವು ಸಮ್ಮತಿಸುತ್ತೇನೆ ಮತ್ತು ಸಿಐಎಫ್‌ಸಿಎಲ್ ನ ಡಿಜಿಟಲ್ ಸಾಲಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ಷರತ್ತುಗಳ ಬಗ್ಗೆ ನನಗೆ/ನಮಗೆ ಸಂಪೂರ್ಣವಾಗಿ ತಿಳಿಸಲಾಗಿದೆ.

ಧನ್ಯವಾದಗಳು,

ನಿಮ್ಮ ವಿಶ್ವಾಸಿ,

ಗಾಗಿ

ಸಾಲಗಾರನ ಹೆಸರು
ಮತ್ತು ಸಹಿ:

ಸಹ-ಸಾಲಗಾರ 1 ಹೆಸರು
ಮತ್ತು ಸಹಿ

ಸಹ-ಸಾಲಗಾರ 2 ಹೆಸರು
ಮತ್ತು ಸಹಿ:

ಸಹ-ಸಾಲಗಾರ 3 ಹೆಸರು
ಮತ್ತು ಸಹಿ:

ಸಹ-ಸಾಲಗಾರ 4 ಹೆಸರು
ಮತ್ತು ಸಹಿ:

ಸಹ-ಸಾಲಗಾರ 5 ಹೆಸರು
ಮತ್ತು ಸಹಿ:

ಜಾಮೀನುದಾರರ ಹೆಸರು
ಮತ್ತು ಸಹಿ:

LOAN AGREEMENT – Personal Loan

ಸಾಲ ಒಪ್ಪಂದ – ವೈಯಕ್ತಿಕ ಸಾಲ

Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
Guindy, Chennai 600 032, India. Email : customercare@chola.murugappa.com
Toll-Free No.: 1800 102 4565 | CIN : L65993TN1978PLC007576


murugappa

ಸಾಲ ಒಪ್ಪಂದದ ಶೆಡ್ಯೂಲ್ ನಲ್ಲಿ ಉಲ್ಲೇಖಿಸಲಾದ ದಿನಾಂಕದಂದು ('ನಿರ್ವಹಣೆಯ ದಿನಾಂಕ') ಇವರಿಂದ ಮತ್ತು ಇವರ ನಡುವೆ ಮಾಡಲಾದ ಈ ಸಾಲ ಒಪ್ಪಂದವಾಗಿದ್ದು ಇದರಲ್ಲಿ:

ಇಲ್ಲಿ ನೀಡಿರುವ ಶೆಡ್ಯೂಲ್ ನಲ್ಲಿ ಹೆಚ್ಚು ನಿರ್ದಿಷ್ಟವಾಗಿ ವಿವರಿಸಲಾಗಿದೆ ಮತ್ತು ನಿಗದಿಪಡಿಸಲಾಗಿರುವ ಸಾಲಗಾರ ಮತ್ತು ಸಹ-ಸಾಲಗಾರ/ರು (ಇನ್ನು ಮುಂದೆ "ಸಾಲಗಾರ" ಎಂದು ಉಲ್ಲೇಖಿಸಲಾಗುತ್ತದೆ) ಮತ್ತು ಜಾಮೀನುದಾರರು (ಇನ್ನು ಮುಂದೆ "ಜಾಮೀನುದಾರ" ಎಂದು ಉಲ್ಲೇಖಿಸಲಾಗುತ್ತದೆ) ಈ ಪದವು ಅದರ ಸಂದರ್ಭ ಅಥವಾ ಅರ್ಥಕ್ಕೆ ವಿರುದ್ಧವಾಗಿರದ ಹೊರತು, ಅವನ/ಅವಳ/ಅವರ ಉತ್ತರಾಧಿಕಾರಿಗಳು, ಕಾರ್ಯನಿರ್ವಾಹಕರು, ನಿರ್ವಾಹಕರು, ನಾಮನಿರ್ದೇಶಿತರು, ವಕೀಲರು ಮತ್ತು ಕಾನೂನು ಪ್ರತಿನಿಧಿಗಳು ಒಂದು ಪಕ್ಷವಾಗಿದ್ದರೆ ಮತ್ತು

ಕಂಪನಿಗಳ ಕಾಯ್ದೆ, 1956 ರ ಅಡಿಯಲ್ಲಿ ಸಂಯೋಜಿಸಲ್ಪಟ್ಟ ಮತ್ತು ನೋಂದಾಯಿಸಲ್ಪಟ್ಟ ಕಂಪನಿಯಾಗಿರುವ, 'ಚೋಳ ಕ್ರೆಸ್ಟ್', ಸಿ 54 & 55, ಸೂಪರ್ ಬಿ-4, ತಿರು ವಿ ಕಾ ಇಂಡಸ್ಟ್ರಿಯಲ್ ಎಸ್ಟೇಟ್, ಗಿಂಡಿ, ಚೆನ್ನೈ - 600 032, (ಇನ್ನು ಮುಂದೆ "ಕಂಪನಿ" ಎಂದು ಉಲ್ಲೇಖಿಸಲಾಗುತ್ತದೆ) ನಲ್ಲಿ ನೋಂದಾಯಿತ ಕಚೇರಿಯನ್ನು ಹೊಂದಿರುವ ಚೋಳಮಂಡಲಂ ಇನ್ವೆಸ್ಟ್‌ಮೆಂಟ್ ಆಂಡ್ ಫೈನಾನ್ಸ್ ಕಂಪನಿ ಲಿಮಿಟೆಡ್, (ಈ ಪದವು ಸಂದರ್ಭ ಅಥವಾ ಅರ್ಥಕ್ಕೆ ವಿರುದ್ಧವಾಗಿರದ ಹೊರತು ಅದರ ಉತ್ತರಾಧಿಕಾರಿಗಳು ಮತ್ತು ನಿಯೋಜಿತರನ್ನು ಅರ್ಥೈಸುತ್ತದೆ ಮತ್ತು ಒಳಗೊಂಡಿರುತ್ತದೆ) ಮತ್ತೊಂದು ಪಕ್ಷ ಆಗಿದೆ

ಸಾಲಗಾರರು, ಜಾಮೀನುದಾರರು ಮತ್ತು ಕಂಪನಿಯನ್ನು ಇನ್ನು ಮುಂದೆ ಸಾಮೂಹಿಕವಾಗಿ "ಪಕ್ಷಗಳು" ಎಂದು ಮತ್ತು ಪ್ರತ್ಯೇಕವಾಗಿ "ಪಕ್ಷ" ಎಂದು ಕರೆಯಲಾಗುತ್ತದೆ.

ಇಲ್ಲಿ:

- ಕಂಪನಿಯು ವಿವಿಧ ಗ್ರಾಹಕರಿಗೆ ಸಾಲ/ಕ್ರೆಡಿಟ್ ಸೌಲಭ್ಯಗಳನ್ನು ಒದಗಿಸುವ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ ಹಾಗೂ;
- ಸಾಲಗಾರರು ಸಾಲ ಅರ್ಜಿ ಮತ್ತು ಕೆಳಗಿನ ಶೆಡ್ಯೂಲ್ ನಲ್ಲಿ ಹೆಚ್ಚು ಸಂಪೂರ್ಣವಾಗಿ ವಿವರಿಸಿದ ಉದ್ದೇಶಕ್ಕಾಗಿ ಕಂಪನಿಗೆ ಹಣಕಾಸು ಸೌಲಭ್ಯವನ್ನು ಒದಗಿಸುವಂತೆ ವಿನಂತಿಸಿದ್ದಾರೆ;
- ಜಾಮೀನುದಾರರು ಕಂಪನಿಗೆ ಹೇಳಿದ ಹಣಕಾಸು ಸೌಲಭ್ಯವನ್ನು ಮೇಲಿನದನ್ನು ಪರಿಗಣಿಸಿ ಸಾಲಗಾರರಿಗೆ ವಿಸ್ತರಿಸಲು ವಿನಂತಿಸಿದ್ದಾರೆ, ಜಾಮೀನುದಾರರು ಇಲ್ಲಿರುವ ಒಪ್ಪಂದದ ನಿಯಮಗಳು ಮತ್ತು ಷರತ್ತುಗಳಿಗೆ ಸಾಲಗಾರರಿಂದ ಕಂಪನಿಗೆ ಸರಿಯಾದ ನಿರ್ವಹಣೆಯನ್ನು ಖಾತರಿಪಡಿಸಲು ಮತ್ತು ಈ ಸಾಲ ಒಪ್ಪಂದದಲ್ಲಿ ನಿಗದಿಪಡಿಸಿದಂತೆ ಎಲ್ಲಾ ಹೊಣೆಗಾರಿಕೆಗಳನ್ನು ಪೂರೈಸಲು ಒಪ್ಪಿಕೊಂಡಿದ್ದಾರೆ;
- ಸಾಲಗಾರರು ಮತ್ತು ಜಾಮೀನುದಾರರು ಮಾಡಿದ ಪ್ರಾತಿನಿಧ್ಯಗಳನ್ನು ಅವಲಂಬಿಸಿ, ಕಂಪನಿಯು ಇನ್ನು ಮುಂದೆ ನಿಗದಿಪಡಿಸಿದ ನಿಯಮಗಳು ಮತ್ತು ಷರತ್ತುಗಳ ಅನುಸಾರ ಸಾಲಗಾರರಿಗೆ ಕೋರಿದ ಸಾಲವನ್ನು ಒದಗಿಸಲು ಒಪ್ಪಿಕೊಂಡಿದೆ.

ಈ ಸಾಲ ಒಪ್ಪಂದವನ್ನು ಈ ಕೆಳಗಿನಂತೆ ಮಾಡಲಾಗಿರುತ್ತದೆ:

1. ವ್ಯಾಖ್ಯಾನಗಳು ಮತ್ತು ಅರ್ಥವಿವರಣೆಗಳು

Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate, Guindy, Chennai 600 032, India. Email : customercare@chola.murugappa.com
 Toll-Free No.: 1800 102 4565 | CIN : L65993TN1978PLC007576

ಈ ಸಾಲ ಒಪ್ಪಂದದಲ್ಲಿ, ಅದರ ವಿಷಯ ಅಥವಾ ಸಂದರ್ಭಕ್ಕೆ ವಿರುದ್ಧವಾದ ಏನೂ ಇಲ್ಲದಿದ್ದರೆ, ಕೆಳಗೆ ಪಟ್ಟಿ ಮಾಡಲಾದ ಪದಗಳು ಈ ಕೆಳಗಿನ ಅರ್ಥಗಳನ್ನು ಹೊಂದಿರುತ್ತವೆ. ಇಲ್ಲಿ ವ್ಯಾಖ್ಯಾನಿಸಿದ ನಿಯಮಗಳು ಮತ್ತು ಪದಗಳು, ಸಾಮಾನ್ಯ ನಿಯಮಗಳ ಕಾಯ್ದೆ, 1897 ರ ಪ್ರಕಾರ ವ್ಯಾಖ್ಯಾನ ಮತ್ತು ಅರ್ಥವನ್ನು ಅವರಿಗೆ ನಿಯೋಜಿಸಿದ್ದರೆ, ಆ ವ್ಯಾಖ್ಯಾನ ಮತ್ತು ಅರ್ಥವನ್ನು ಹೊಂದಿರುತ್ತವೆ.

- a. "ಅನ್ವಯವಾಗುವ ಕಾನೂನು" ಎಂದರೆ ಯಾವುದೇ (ಎ) ಸಂವಿಧಾನ, ಒಪ್ಪಂದಗಳು, ಶಾಸನಗಳು, ಕಾನೂನುಗಳು, ಸಂಹಿತೆಗಳು, ನಿಯಮಾವಳಿಗಳು, ನಿಯಮಗಳು, ಅಧಿಸೂಚನೆಗಳು, ಸುತ್ತೋಲೆಗಳು, ಸುಗ್ರೀವಾಜ್ಞೆಗಳು ಅಥವಾ ಯಾವುದೇ ಸರ್ಕಾರಿ ಪ್ರಾಧಿಕಾರದ ಆದೇಶಗಳು, ಮತ್ತು (ಬಿ) ಯಾವುದೇ ಸರ್ಕಾರಿ ಪ್ರಾಧಿಕಾರದ ಆದೇಶಗಳು, ನಿರ್ಧಾರಗಳು, ತಡೆಯಾಜ್ಞೆಗಳು, ತೀರ್ಪುಗಳು, ನೀಡಿಕೆಗಳು ಮತ್ತು ತೀರ್ಪುಗಳು ಅಥವಾ ಒಪ್ಪಂದಗಳು.
- b. "ವಾಯಿದೆ ದಿನಾಂಕ" ಎಂದರೆ, ಸಾಲದ ಅಸಲು ಮೊತ್ತದ ಕಂತು, ಬಡ್ಡಿ ಮತ್ತು/ಅಥವಾ ಈ ಸಾಲ ಒಪ್ಪಂದದ ಅಡಿಯಲ್ಲಿ ಪಾವತಿಸಬೇಕಾದ ಯಾವುದೇ ಇತರ ಮೊತ್ತ ಮತ್ತು/ಅಥವಾ ಸಂದರ್ಭಾನುಸಾರ ಸಾಲದ ಮೊತ್ತದ ಬಾಕಿ ಮೊತ್ತವನ್ನು ಈ ಸಾಲ ಒಪ್ಪಂದದ ಯಾವುದೇ ಷರತ್ತಿನ ಅಡಿಯಲ್ಲಿ ಪಾವತಿಸಬೇಕಾದ ದಿನಾಂಕ.
- c. "ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸರ್ವೀಸಸ್" ಅಥವಾ "ಇಸಿಎಸ್" ಮತ್ತು "ನ್ಯಾಶನಲ್ ಆಟೋಮ್ಯಾಟಿಕ್ ಕ್ಲಿಯರಿಂಗ್ ಹೌಸ್" ಅಥವಾ "ಎನ್‌ಎಸಿಎಚ್" ಎಂದರೆ ಇ-ಎನ್‌ಎಸಿಎಚ್ ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದ ಯಾವುದೇ ಇತರ ಮ್ಯಾಂಡೇಟ್ ಗಳನ್ನು ಒಳಗೊಂಡಂತೆ ಡೆಬಿಟ್ ಕ್ಲಿಯರಿಂಗ್ ಸೇವೆ, ಇದರಲ್ಲಿ ಭಾಗವಹಿಸಲು ಈ ಸಾಲ ಒಪ್ಪಂದದ ಅಡಿಯಲ್ಲಿ ಕಂತುಗಳ ಪಾವತಿಯನ್ನು ಸುಗಮಗೊಳಿಸಲು ಸಾಲಗಾರನು ಲಿಖಿತವಾಗಿ ಒಪ್ಪಿಗೆ ನೀಡಿದ್ದಾನೆ.
- d. "ಕಂತು" ಎಂದರೆ ಸಾಲದ ಅವಧಿಯಲ್ಲಿ ಬಡ್ಡಿಯೊಂದಿಗೆ ಸಾಲವನ್ನು ಮರುಪಾವತಿಸುವುದಕ್ಕೆ ಸಾಲಗಾರನು ಕಂಪನಿಗೆ ಪ್ರತಿ ನಿಗದಿತ ದಿನಾಂಕದಂದು ಪಾವತಿಸಬೇಕಾದ ಮೊತ್ತ.
- e. "ಸಾಲ ಒಪ್ಪಂದ" ಎಂದರೆ ಈ ಸಾಲ ಒಪ್ಪಂದ, ಶೆಡ್ಯೂಲ್/ಗಳು, ಯಾವುದೇ ಅನುಬಂಧ, ಸ್ವಾಗತ ಪತ್ರ, ಪೂರಕ ಒಪ್ಪಂದಗಳು ಅಥವಾ ಲಗತ್ತುಗಳನ್ನು ಇಲ್ಲಿ ಲಗತ್ತಿಸಲಾಗಿದೆ ಅಥವಾ ಈ ಸಾಲ ಒಪ್ಪಂದದ ನಿಯಮಗಳಿಗೆ ಅನುಸಾರವಾಗಿ ಕಾಲಕಾಲಕ್ಕೆ ಮಾರ್ಪಡಿಸಲಾಗುತ್ತದೆ.
- f. "ಸಾಲ" ಎಂದರೆ ಈ ಸಾಲ ಒಪ್ಪಂದದ ಶೆಡ್ಯೂಲ್ ನಲ್ಲಿ ನಿರ್ದಿಷ್ಟಪಡಿಸಿದಂತೆ ಕಿರು ಉದ್ಯಮ ಸಾಲದ ಮೊತ್ತ.
- g. "ಸಾಲ ಅರ್ಜಿ" ಎಂದರೆ ಸಾಲಗಾರರು ಭೌತಿಕ ಅಥವಾ ಎಲೆಕ್ಟ್ರಾನಿಕ್ ವಿಧಾನದಲ್ಲಿ ಸಾಲವನ್ನು ಕೋರಿ ಸಾಲ ನೀಡುವವರಿಗೆ ಸಲ್ಲಿಸಿದ ಸಾಲದ ಅರ್ಜಿ.
- h. "ಪಾವತಿಸಬೇಕಾದ ಬಾಕಿ" ಎಂದರೆ ಯಾವುದೇ ಸಮಯದಲ್ಲಿ, , ಕಂತುಗಳೊಂದಿಗೆ ಸಂಚಿತ ಪಾವತಿಸದ ಬಡ್ಡಿ ಮತ್ತು ಸಾಲಕ್ಕೆ ಸಂಬಂಧಿಸಿದಂತೆ ಸಾಲಗಾರರು ಕಂಪನಿಗೆ ಅನ್ವಯಿಸುವ ಮತ್ತು ಪಾವತಿಸಬೇಕಾದ ದಂಡ ಶುಲ್ಕಗಳು, ವೆಚ್ಚಗಳು, ಶುಲ್ಕಗಳು ಸೇರಿದಂತೆ ಬಾಕಿ ಇರುವ ಸಾಲದ ಮೊತ್ತ ಎಂದರ್ಥ.
- i. "ದಂಡ ಶುಲ್ಕಗಳು" ಈ ಸಾಲ ಒಪ್ಪಂದದ ಪರಿಚ್ಛೇದ 16 ರಲ್ಲಿ ಅದಕ್ಕೆ ನೀಡಲಾದ ಅರ್ಥವನ್ನು ಹೊಂದಿರಬೇಕು.
- j. "ಅವಧಿಪೂರ್ವ-ಮುಕ್ತಾಯ" ಎಂದರೆ ಕಂಪನಿಯು ನಿಗದಿಪಡಿಸಿದ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಮತ್ತು ಅಂತಹ ಜಾರಿಯಲ್ಲಿರುವ ಮರುಪಾವತಿಯ ಸಮಯದಲ್ಲಿ ಅವಧಿಪೂರ್ವ ಮರುಪಾವತಿ.

Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
 Guindy, Chennai 600 032, India. Email : customercare@chola.murugappa.com
 Toll-Free No.: 1800 102 4565 | CIN : L65993TN1978PLC007576

- k. "ಬಡ್ಡಿ ದರ" ಎಂದರೆ ಈ ಸಾಲ ಒಪ್ಪಂದದ ಪರಿಚ್ಛೇದ 3 ರಲ್ಲಿ ಉಲ್ಲೇಖಿಸಲಾದ ಬಡ್ಡಿ ದರ.
- l. "ಮರುಪಾವತಿ" ಎಂದರೆ ಸಾಲದ ಅಸಲು ಮೊತ್ತವನ್ನು ಬಡ್ಡಿಯೊಂದಿಗೆ ದಂಡ ಶುಲ್ಕಗಳು ಅಥವಾ ಇಲ್ಲದಿದ್ದರೆ, ಬಡ್ಡಿತೆ ಮತ್ತು/ಅಥವಾ ಈ ಸಾಲ ಒಪ್ಪಂದದ ಪ್ರಕಾರ ಕಂಪನಿಗೆ ಪಾವತಿಸಬೇಕಾದ ಯಾವುದೇ ಇತರ ಫೀಗಳು, ಪ್ರೀಮಿಯಂ, ಶುಲ್ಕಗಳು ಅಥವಾ ಇತರ ಬಾಕಿಗಳು ಸೇರಿದಂತೆ, ಕಂತುಗಳ ಮೂಲಕ ನಿರ್ದಿಷ್ಟವಾಗಿ, ಈ ಸಾಲ ಒಪ್ಪಂದದ ಪರಿಚ್ಛೇದ 7 ರಲ್ಲಿ ಒದಗಿಸಲಾದ ಸಾಲ ಮರುಪಾವತಿಯ ಪಟ್ಟಿಯಂತೆ ಮರುಪಾವತಿ ಮಾಡುವುದು:
- m. "ಮಂಜೂರಾತಿ ಪತ್ರ" ಎಂದರೆ ಕಂಪನಿಯು ಸಾಲವನ್ನು ಮಂಜೂರು ಮಾಡುವುದಕ್ಕೆ ಸಾಲಗಾರರಿಗೆ ನೀಡಿದ ಪತ್ರ ಮತ್ತು ಅದರ ಸಂಬಂಧಿತ ವಿವರಗಳು, ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲೇಖಿಸುತ್ತದೆ.
- n. "ಶೆಡ್ಯೂಲ್" ಎಂದರೆ ಈ ಸಾಲ ಒಪ್ಪಂದದ ಶೆಡ್ಯೂಲ್.
- o. "ಸ್ವಾಗತ ಪತ್ರ" ಎಂದರೆ ಈ ಒಪ್ಪಂದವನ್ನು ಕಾರ್ಯಗತಗೊಳಿಸಿದ ನಂತರ ಕಂಪನಿಯು ಸಾಲಗಾರರಿಗೆ ನೀಡುವ ಪತ್ರ, ಇದು ಪ್ರತಿ ನಿಗದಿತ ದಿನಾಂಕದಂದು ಪಾವತಿಸಬೇಕಾದ ಬಾಕಿ ಮೊತ್ತಗಳು, ಕಂತುಗಳು, ಕಂತುಗಳನ್ನು ಪಾವತಿಸುವ ಆವರ್ತನ ಮತ್ತು ಪ್ರತಿ ಕಂತಿನ ಅಡಿಯಲ್ಲಿ ಅಸಲು ಮತ್ತು ಬಡ್ಡಿಯ ವಿಘಟನೆಯನ್ನು ಸವಿವರವಾಗಿ ನೀಡುತ್ತದೆ.

2. ಸಾಲದ ನಿಯಮಗಳು:

- a. ಸಾಲದ ಅರ್ಜಿ ಮತ್ತು ಮಂಜೂರಾತಿ ಪತ್ರದಲ್ಲಿ ಉಲ್ಲೇಖಿಸಲಾದ ಉದ್ದೇಶಕ್ಕಾಗಿ ಇಲ್ಲಿ ನಿಗದಿಪಡಿಸಿದ ನಿಯಮಗಳ ಮೇಲೆ ಸಾಲದ ಅರ್ಜಿ ಮತ್ತು ಮಂಜೂರಾತಿ ಪತ್ರದಲ್ಲಿ ಉಲ್ಲೇಖಿಸಲಾದ ಉದ್ದೇಶಕ್ಕಾಗಿ ಸಾಲಗಾರರಿಗೆ ಸಾಲವನ್ನು ನೀಡಲು ಕಂಪನಿಯು ಈ ಮೂಲಕ ಒಪ್ಪುತ್ತದೆ.
- b. ಈ ಸಾಲ ಒಪ್ಪಂದದ ಅಡಿಯಲ್ಲಿ ಒದಗಿಸಲಾದ ಸಾಲವು ವಿತರಣಾ ದಿನಾಂಕದಿಂದ ಪ್ರಾರಂಭವಾಗುವ ಶೆಡ್ಯೂಲ್ ನಲ್ಲಿ (ಸಾಲದ ಅವಧಿ) ನಿರ್ದಿಷ್ಟಪಡಿಸಿದ ಅವಧಿಗೆ ಇರುತ್ತದೆ, ಈ ಸಾಲ ಒಪ್ಪಂದವನ್ನು ಇಲ್ಲಿ ನಿಗದಿಪಡಿಸಿದ ರೀತಿಯಲ್ಲಿ ಮೊದಲೇ ಕೊನೆಗೊಳಿಸಿದ ಹೊರತು, ಈ ಸಾಲ ಒಪ್ಪಂದದ ಅಡಿಯಲ್ಲಿ ನಿಗದಿಪಡಿಸಿದ ನಿಯಮಗಳ ಪ್ರಕಾರ ಸಾಲಗಾರರಿಂದ ಬಾಕಿ ಇರುವ ಸಾಲಮೊತ್ತದ ಪೂರ್ಣ ಮತ್ತು ಅಂತಿಮ ಮರುಪಾವತಿಗೆ ಒಳಪಟ್ಟಿರುತ್ತದೆ.

3. ಬಡ್ಡಿ:

- a. ಸಾಲದ ಮೊತ್ತದ ಮೇಲಿನ ಬಡ್ಡಿ ದರವು ಇದರ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದಂತೆ ಇರುತ್ತದೆ ಮತ್ತು ಸಾಲಗಾರನು ಸಾಲ ವಿತರಣೆಯ ದಿನಾಂಕದಿಂದ (ಬಡ್ಡಿ) ಅದನ್ನು ಪಾವತಿಸಲು ಹೊಣೆಗಾರನಾಗಿರುತ್ತಾನೆ.
- b. ಸಾಲದ ಅವಧಿಯಲ್ಲಿ ಶೆಡ್ಯೂಲ್ ನಲ್ಲಿ ನಿಗದಿಪಡಿಸಲಾದ ಬಡ್ಡಿಯು ಸ್ಥಿರವಾಗಿರುತ್ತದೆ. ಆದಾಗ್ಯೂ, ಕಂಪನಿಯು ತನ್ನ ವಿವೇಚನೆಯಿಂದ, ಈ ಸಾಲ ಒಪ್ಪಂದದ ಅವಧಿಯಲ್ಲಿ ಸಾಲಕ್ಕೆ ಅನ್ವಯವಾಗುವ ಬಡ್ಡಿದರವನ್ನು ಕಾಲಕಾಲಕ್ಕೂ ಹೆಚ್ಚಿಸಲು ಅಥವಾ ತಗ್ಗಿಸುವ ಹಕ್ಕು ಹೊಂದಿರುತ್ತದೆ. ಅಂತಹ ವ್ಯತ್ಯಾಸ(ಗಳು) ಮಂಜೂರಾತಿ ಪತ್ರದ ನಿಯಮಗಳಿಗೆ ಒಳಪಟ್ಟಿರುತ್ತದೆ ಮತ್ತು ಸಾಲಗಾರನಿಗೆ 7 (ಏಳು) ದಿನಗಳ ಮುಂಚಿತವಾಗಿ ತಿಳಿಸಲಾಗುತ್ತದೆ ಮತ್ತು ಸಾಲಗಾರ ಮತ್ತು ಜಾಮೀನುದಾರರಿಗೆ ನಿರ್ಬಂಧಕವಾಗಿರುತ್ತದೆ.

Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
 Guindy, Chennai 600 032, India. Email : customercare@chola.murugappa.com
 Toll-Free No.: 1800 102 4565 | CIN : L65993TN1978PLC007576

- c. ಬಡ್ಡಿಯನ್ನು ದಿನದಿಂದ ದಿನದ ಆಧಾರದಲ್ಲಿ ವಿಧಿಸಲಾಗುತ್ತದೆ ಮತ್ತು ಮಾಸಿಕ ಆಧಾರದ ಮೇಲೆ ಅಥವಾ ಸಂದರ್ಭಾನುಸಾರ ವಾಸ್ತವಿಕವಾಗಿ ಕಳೆದಿರುವ ದಿನಗಳ ಸಂಖ್ಯೆಯ ಮೇಲೆ ಲೆಕ್ಕಹಾಕಲಾಗುತ್ತದೆ.
- d. ಈ ಸಾಲ ಒಪ್ಪಂದದ ಅಡಿಯಲ್ಲಿ ಸಾಲ ಪಡೆಯುವುದು ವಾಣಿಜ್ಯ ವಹಿವಾಟಾಗಿದ್ದು, ಸಾಲಗಾರ/ಜಾಮೀನುದಾರರು ಬಡ್ಡಿ ವಿಧಿಸುವುದಕ್ಕೆ ಸಂಬಂಧಿಸಿದ ಬಡ್ಡಿ ಅಥವಾ ಇತರ ಕಾನೂನುಗಳ ಅಡಿಯಲ್ಲಿ ಹೊಂದಿರುವ ಯಾವುದೇ ಹಕ್ಕುಗಳನ್ನು ಕೈಬಿಡುತ್ತಾರೆ.
- e. ಬಡ್ಡಿ ಲೆಕ್ಕಾಚಾರ - ಈ ಕಂತು ಇಲ್ಲಿ ನೀಡಲಾದ ಶೆಡ್ಯೂಲ್ ನಲ್ಲಿ ಉಲ್ಲೇಖಿಸಲಾದ ಬಡ್ಡಿದರದ ಆಧಾರದ ಮೇಲೆ ಲೆಕ್ಕಹಾಕಲಾದ ಅಸಲು ಮತ್ತು ಬಡ್ಡಿಯನ್ನು ಒಳಗೊಂಡಿರುತ್ತದೆ ಮತ್ತು ಮಾಸಿಕ ಅಸಲು ಬಾಕಿ ಮೊತ್ತದ ಇಳಿಸುವಿಕೆಯ ಆಧಾರದ ಮೇಲೆ ಲೆಕ್ಕಹಾಕಿದ ಹತ್ತಿರದ ರೂಪಾಯಿಗೆ ಪೂರ್ಣಾಂಕಗೊಳಿಸಲಾಗುತ್ತದೆ.

4. ನಿರ್ವಾಹಕ ಮತ್ತು ಸಂಸ್ಕರಣಾ ಶುಲ್ಕ:

ಕಂಪನಿಗೆ ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ಸಾಲಗಾರರು ಒಪ್ಪಿಕೊಂಡಂತೆ ಈ ಒಪ್ಪಂದದ ಶೆಡ್ಯೂಲ್ ನಲ್ಲಿ ಉಲ್ಲೇಖಿಸಿದಂತೆ ಸಾಲದ ಸಂಸ್ಕರಣೆ ಮತ್ತು ಮಂಜೂರಾತಿಗೆ ಸಂಬಂಧಿಸಿದ ಎಲ್ಲಾ ಶುಲ್ಕಗಳನ್ನು ಕಂಪನಿಗೆ ಪಾವತಿಸಲು ಸಾಲಗಾರನು ಯಾವುದೇ ಒತ್ತಾಯ ಅಥವಾ ಅನಗತ್ಯ ಪ್ರಭಾವವಿಲ್ಲದೆ ತನ್ನ ಒಪ್ಪಿಗೆಯನ್ನು ವ್ಯಕ್ತಪಡಿಸುತ್ತಾನೆ. ಸಾಲವನ್ನು ಮಂಜೂರು ಮಾಡಿದ ನಂತರ ಕಂಪನಿಯು ಸಾಲವನ್ನು ಪಡೆಯದಿದ್ದರೂ ಅಥವಾ ನೀಡದಿದ್ದರೂ ಸಹ, ಯಾವುದೇ ಸಂದರ್ಭಗಳಲ್ಲಿ ಆಡಳಿತ ಮತ್ತು ಸಂಸ್ಕರಣಾ ಶುಲ್ಕವನ್ನು ಸಾಲಗಾರನಿಗೆ ಮರುಪಾವತಿಸಲಾಗುವುದಿಲ್ಲ.

5. ಸಾಲ ವಿತರಣೆ:

- a. ಸಾಲಗಾರನು ಕಂಪನಿಗೆ ತನ್ನ ಇಚ್ಛೆಯ ಸಾಲವನ್ನು ವಿತರಿಸುವ ವಿಧಾನವನ್ನು ಸೂಚಿಸಬೇಕು. ಆದಾಗ್ಯೂ, ಈ ಸಾಲ ಒಪ್ಪಂದದ ಅಡಿಯಲ್ಲಿ ನಿರ್ಧರಿಸಿದಂತೆ ಸಾಲಗಾರನಿಗೆ ವಿತರಣೆ ಎಂದು ಪರಿಗಣಿಸಬೇಕಾದ ವಿತರಣೆಯ ವಿಧಾನವನ್ನು ನಿರ್ಧರಿಸುವ ಸಂಪೂರ್ಣ ವಿವೇಚನೆಯು ಕಂಪನಿಯದ್ದೇ ಆಗಿರುತ್ತದೆ. ಸಾಲಗಾರನು ಇಲ್ಲಿ ಸ್ವೀಕರಿಸಿದಂತೆ ಸಾಲಗಾರರ ಪರವಾಗಿ ಯಾವುದೇ ಇತರ ಪಕ್ಷಕ್ಕೆ ಮಾಡಿದ ಎಲ್ಲಾ ವಿತರಣೆಗಳನ್ನು ಸಾಲಗಾರನಿಗೆ ಮಾಡಿದ ಪಾವತಿ ಎಂದೇ ಅರ್ಥೈಸಲಾಗುತ್ತದೆ.
- b. ಈ ಸಾಲ ಒಪ್ಪಂದದ ಪ್ರಕಾರ ಕಂಪನಿಯು ಸಾಲಗಾರನಿಗೆ ಮಾಡಬೇಕಾದ ಎಲ್ಲಾ ವಿತರಣೆಗಳನ್ನು ಕಂಪನಿಯ ಸ್ವಂತ ವಿವೇಚನೆಯ ಮೇರೆಗೆ ನೆಟ್/ಆರ್‌ಟಿಜಿಎಸ್ ಅಥವಾ ಅನ್ವಯವಾಗುವ ಕಾನೂನಿನ ಅಡಿಯಲ್ಲಿ ಅನುಮತಿಸಲಾದ ನಿಧಿಯ ವರ್ಗಾವಣೆಯ ಯಾವುದೇ ಇತರ ಸ್ವೀಕೃತ ವಿಧಾನಗಳ ಮೂಲಕ ಮಾಡಬಹುದು.
- c. ಸಾಲಗಾರರು ಇಲ್ಲಿ ನೀಡಿರುವ ವಿತರಣಾ ದಿನಾಂಕವು ಕಂಪನಿಯು ನೆಟ್/ಆರ್‌ಟಿಜಿಎಸ್/ಇತರ ಯಾವುದೇ ಎಲೆಕ್ಟ್ರಾನಿಕ್ ನಿಧಿ ವರ್ಗಾವಣೆ ವಿಧಾನದ ಮೂಲಕ ನೇರವಾಗಿ ಸಾಲಗಾರನ ಬ್ಯಾಂಕ್ ಖಾತೆಗೆ ಕ್ರೆಡಿಟ್ ಮಾಡುವ ದಿನಾಂಕವಾಗಿರುತ್ತದೆ ಎಂದು ಒಪ್ಪುತ್ತಾರೆ. ("ವಿತರಣಾ ದಿನಾಂಕ").
- d. ಸಾಲಗಾರನು ಸಾಲ ರದ್ದುಗೊಳಿಸಲು ಅಥವಾ ವಿತರಣೆಯನ್ನು ಸ್ವೀಕರಿಸುವುದನ್ನು ನಿರಾಕರಿಸಲು ಅರ್ಹನಾಗಿರುವುದಿಲ್ಲ.

6. ವಿಮೆ:

Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
 Guindy, Chennai 600 032, India. Email : customercare@chola.murugappa.com
 Toll-Free No.: 1800 102 4565 | CIN : L65993TN1978PLC007576

ಸಾಲಗಾರರ ಕೋರಿಕೆಯ ಮೇರೆಗೆ, ಕಂಪನಿಯು ತನ್ನ ಸ್ವಂತ ವಿವೇಚನೆಯಿಂದ ವೈಯಕ್ತಿಕ ಅಪಘಾತ, ಆಕಸ್ಮಿಕ ಆಸ್ವತ್ತಿಗೆ ದಾಖಲು, ಕಂಪನಿಗೆ ಬಾಕಿ ಇರುವ ಮೊತ್ತ ಮತ್ತು/ಅಥವಾ ಗಂಭೀರ ಅನಾರೋಗ್ಯದ ಅಪಾಯಗಳನ್ನು ಒಳಗೊಂಡಂತೆ ವಿವಿಧ ಅಪಾಯಗಳ ವಿರುದ್ಧ ಸಾಲಗಾರರಿಗೆ ವಿಮೆ ಮಾಡುವ ವಿಮಾ ಪಾಲಿಸಿಯ ವಿಮಾ ಪ್ರೀಮಿಯಂ ಅನ್ನು ಸಹ ಒದಗಿಸಬಹುದು, ಆದರೆ ಅಂತಹ ವಿಮಾ ಪಾಲಿಸಿಯನ್ನು ಕಂಪನಿಯು ಸಾಲಗಾರರ ಪರವಾಗಿ ಕಂಪನಿಯು ಅನುಮೋದಿಸಿದ ವಿಮಾ ಕಂಪನಿಯಿಂದ ತೆಗೆದುಕೊಂಡಿದ್ದರೆ, ಸಾಲಗಾರರು ನಿರ್ದಿಷ್ಟ ಸೂಚನೆ ಮತ್ತು ಅಥೋರೈಸೇಶನ್ ಮಾಡಿದಲ್ಲಿ ಅಂತಹ ಯಾವುದೇ ನಷ್ಟದ ಸಂದರ್ಭದಲ್ಲಿ, ಅಂತಹ ವಿಮಾ ಕಂಪನಿಯು ಸಾಲ ನೀಡಿದ ಕಂಪನಿಗೆ ನಷ್ಟವನ್ನು ಪಾವತಿಸುತ್ತದೆ. ಸಾಲಗಾರರು ಈ ಮೂಲಕ ಕಂಪನಿಯು ವಿಮಾ ಮೊತ್ತವನ್ನು ಪಡೆಯಲು ಮತ್ತು ಈ ಸಾಲ ಒಪ್ಪಂದದ ಅಡಿಯಲ್ಲಿ ಇರುವ ಬಾಕಿ ಮತ್ತು ಪಾವತಿಸಬೇಕಾದ ಮೊತ್ತಕ್ಕೆ ಅದನ್ನು ಹೊಂದಿಸಲು ಅಧಿಕಾರ ನೀಡುತ್ತಾರೆ. ಸಾಲಗಾರರ ಪರವಾಗಿ ಕಂಪನಿಯು ಪಾವತಿಸಿದ ವಿಮಾ ಪ್ರೀಮಿಯಂ ಅನ್ನು ಇಲ್ಲಿ ನೀಡಲಾದ ಸಾಲಕ್ಕೆ ಅಸಲು ಮೊತ್ತವಾಗಿಯೇ ಸೇರಿಸಲಾಗುತ್ತದೆ ಮತ್ತು ಅದು ಸಹ ಸಾಲದ ಭಾಗವಾಗಿರುತ್ತದೆ. ಸಾಲದ ಭಾಗವಾಗಿರುವ ವಿಮಾ ಪ್ರೀಮಿಯಂ ಅನ್ನು ಕಂಪನಿಯು ನೇರವಾಗಿ ಕಂಪನಿಯು ಅನುಮೋದಿಸಿದ ಅಂತಹ ವಿಮಾ ಕಂಪನಿಗೆ ಪಾವತಿಸಬಹುದು ಮತ್ತು ಅಂತಹ ಪಾವತಿಸುವಿಕೆಯನ್ನು ಸಾಲಗಾರನಿಗೆ ವಿತರಣೆ ಎಂದು ಪರಿಗಣಿಸಲಾಗುತ್ತದೆ.

ಸಾಲಗಾರರು ವಿಮಾ ರಕ್ಷಣೆಯನ್ನು ಆರಿಸಿಕೊಂಡರೆ ಮತ್ತು ಕಂಪನಿಯು ತೆಗೆದುಕೊಂಡ 'ಗುಂಪು ವಿಮಾ ಪಾಲಿಸಿ'ಯ ಸದಸ್ಯರಾಗಿದ್ದರೆ, ಬಾಕಿ ಮೊತ್ತಗಳಿಗೆ ಅದರ ಅಡಿಯಲ್ಲಿ ಪಾವತಿಸಲಾದ ಸೂಕ್ತ ವಿಮಾ ಕ್ಲೈಮ್ ಅನ್ನು ಕಂಪನಿಯು ಹೊಂದಿರುತ್ತದೆ. ಅಂತಹ ಹಂಚಿಕೆಯ ನಂತರ, ಯಾವುದೇ ಹೆಚ್ಚುವರಿ ಮೊತ್ತ ಉಳಿದಿದ್ದರೆ, ಅದನ್ನು ಸಾಲಗಾರರಿಗೆ ಪಾವತಿಸಲಾಗುತ್ತದೆ. ಯಾವುದೇ ಕೊರತೆಯಿದ್ದರೆ, ಸಾಲಗಾರರು ಸಂಪೂರ್ಣ ಕೊರತೆಯನ್ನು ತಕ್ಷಣವೇ ಪಾವತಿಸಲು ಹೊಣೆಗಾರರಾಗಿರುತ್ತಾರೆ.

7. ಮರುಪಾವತಿ:

- ಸಾಲಗಾರರು ಕಂಪನಿಗೆ ಎಲ್ಲಾ ಕಂತುಗಳನ್ನು ಅದು ಬಾಕಿ ಆದಾಗ, ಯಾವುದೇ ವಿಳಂಬ ಅಥವಾ ಡೀಫಾಲ್ಟ್ ಇಲ್ಲದೆ ನಿಗದಿತ ದಿನಾಂಕಗಳು ಮತ್ತು ಶುಲ್ಕಗಳ ಜೊತೆಯಲ್ಲಿ ಪಾವತಿಸಬೇಕು. ಮರುಪಾವತಿ ಶೆಡ್ಯೂಲ್ ಅನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಸಾಲವನ್ನು ನೀಡಲು ಅತ್ಯಗತ್ಯ ನಿಯಮವಾಗಿದೆ ಮತ್ತು ಆ ಸಮಯವು ಈ ಒಪ್ಪಂದದ ಸಾರವಾಗಿದೆ ಎಂದು ಸಾಲಗಾರರು ಒಪ್ಪಿಕೊಳ್ಳುತ್ತಾರೆ.
- ಸಾಲಗಾರನು ಶೆಡ್ಯೂಲ್ ನಲ್ಲಿ ನಿಗದಿಪಡಿಸಿದ ನಿಯಮಗಳ ಪ್ರಕಾರ ಕಂತುಗಳಲ್ಲಿ ಮರುಪಾವತಿಯನ್ನು ಮಾಡಬೇಕು. ಕೆಳಗೆ ಉಲ್ಲೇಖಿಸಲಾದ ಮರುಪಾವತಿ ಶೆಡ್ಯೂಲ್ ನಂತೆ ಕಂಪನಿಯ ಹಕ್ಕಿಗೆ ಹಾನಿಯಾಗದಂತೆ, ಈ ಸಾಲ ಒಪ್ಪಂದದ ಅಡಿಯಲ್ಲಿ ಪರಿಗಣಿಸಲಾದ ಬೇಡಿಕೆಯ ಮೇರೆಗೆ, ಬಡ್ಡಿ ಮತ್ತು ಇತರ ಬಾಕಿಗಳೊಂದಿಗೆ ಸಂಪೂರ್ಣ ಸಾಲವನ್ನು ಪಾವತಿಸಬೇಕು. ಇದಲ್ಲದೆ, ಕಂತುಗಳ ಲೆಕ್ಕಾಚಾರ/ನಿಗದಿಗೊಳಿಸುವಿಕೆಯು, ಕಂತುಗಳ ಮೊತ್ತವನ್ನು ಮರು ಲೆಕ್ಕಾಚಾರ ಮಾಡುವ ಕಂಪನಿಯ ಹಕ್ಕಿಗೆ ಯಾವುದೇ ಹಾನಿಯುಂಟುಮಾಡುವುದಿಲ್ಲ, ಇದರಲ್ಲಿ ಕಂತುಗಳನ್ನು ತಪ್ಪಾಗಿ ಲೆಕ್ಕಹಾಕಲಾಗಿದೆ ಎಂದು ಯಾವುದೇ ಹಂತದಲ್ಲಿ ಕಂಡುಬರುವ ಅಂಶವೂ ಸಹ ಸೇರಿರುತ್ತದೆ. ಆದಾಗ್ಯೂ, ಸಾಲ ಒಪ್ಪಂದವನ್ನು ಮುಕ್ತಾಯಗೊಳಿಸುವ ಕಂಪನಿಯ ಹಕ್ಕುಗಳ ಮೇಲೆ ಪರಿಣಾಮ ಉಂಟಾಗದಂತೆ ಶೆಡ್ಯೂಲ್ ನಲ್ಲಿ ನೀಡಲಾದ ಕಂತುಗಳನ್ನು ಕಂಪನಿಯು ಸೂಕ್ತವೆಂದು ಭಾವಿಸಿದರೆ ಮತ್ತು ಈಗಾಗಲೇ ಬಾಕಿ ಇರುವ ಮತ್ತು ಉಳಿದಿರುವ ಎಲ್ಲಾ ಮೊತ್ತಗಳನ್ನು ಪಾವತಿಸಲು ಒತ್ತಾಯಿಸಿದರೆ, ಭವಿಷ್ಯದ ಎಲ್ಲಾ ಕಂತುಗಳು ಮತ್ತು ಬಾಕಿ ಇರುವ ಯಾವುದೇ ಇತರ ಮೊತ್ತಗಳೊಂದಿಗೆ, ಭವಿಷ್ಯದ ಕಂತುಗಳ ಮೇಲಿನ ಯಾವುದೇ ರಿಯಾಯಿತಿಗೆ ಒಳಪಟ್ಟು ಪಾವತಿಸಬೇಕು.

Chola Murugappa Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
 Guindy, Chennai 600 032, India. Email : customercare@chola.murugappa.com
 Toll-Free No.: 1800 102 4565 | CIN : L65993TN1978PLC007576

- c. ಕಂಪನಿಗೆ ಸಾಲಗಾರರಿಂದ ಪಾವತಿಸಬೇಕಾದ ಎಲ್ಲಾ ಮೊತ್ತಗಳನ್ನು ನಿಗದಿತ ದಿನಾಂಕದಂದು ಅಥವಾ ಮೊದಲು ಯಾವುದೇ ಕಳೆಯುವಿಕೆ ಇಲ್ಲದೇ ಪಾವತಿಸಬೇಕು.
- d. ದಂಡದ ಶುಲ್ಕಗಳನ್ನು ವಿಧಿಸುವುದು ಸಾಲದ ಮಂಜೂರಾತಿಗೆ ಅಗತ್ಯವಾದ ಸ್ಥಿತಿಯಾಗಿರುವ ಮರುಪಾವತಿ ಶೆಡ್ಯೂಲ್‌ನ ಕಟ್ಟುನಿಟ್ಟಾದ ಅನುಸರಣೆಯ ಸಾಲಗಾರನ ಬಾಧ್ಯತೆಯನ್ನು ಇಲ್ಲದಂತೆ ಮಾಡುವುದಿಲ್ಲ.
- e. ಸಾಲಗಾರರು ಕಂಪನಿಯ ಕಂತುಗಳನ್ನು ಲೆಕ್ಕಾಚಾರ ಮಾಡುವ ವಿಧಾನವನ್ನು ಹಾಗೂ ಅದನ್ನು ಅಸಲು ಮತ್ತು ಬಡ್ಡಿಯಾಗಿ ವಿಂಗಡಿಸುವ ವಿಧಾನವನ್ನು ಪರಿಶೀಲಿಸಿದ್ದಾರೆ, ಅರ್ಥಮಾಡಿಕೊಂಡಿದ್ದಾರೆ ಮತ್ತು ಒಪ್ಪಿಕೊಂಡಿದ್ದಾರೆ ಎಂದು ದೃಢಪಡಿಸುತ್ತಾರೆ.
- f. ಗಡುವು ದಿನಾಂಕವು ರಜಾದಿನವಾಗಿದ್ದರೆ, ಪಾವತಿಯನ್ನು ಅದರ ಹಿಂದಿನ ಕೆಲಸದ ದಿನದಂದು ಮಾಡಬೇಕು.
- g. ಯಾವುದೇ ಕಾರಣಗಳಿಗಾಗಿ ಸಾಲಗಾರರು ನಿಗದಿತ ದಿನಾಂಕಗಳಿಗೆ ಮುಂಚಿತವಾಗಿ ಮಾಡಿದ ಯಾವುದೇ ಮುಂಗಡ ಪಾವತಿಗಳನ್ನು ಸಾಲಗಾರರ ಸಾಲ ಖಾತೆಯಲ್ಲಿ ಜಮಾ ಮಾಡಲಾಗುತ್ತದೆ. ಕಂತಿಗಾಗಿ ಸ್ವೀಕರಿಸಿದ ಅಂತಹ ಮುಂಗಡ ಮೊತ್ತದ ಹೊಂದಾಣಿಕೆಗಳನ್ನು ಅಂತಹ ಪಾವತಿಗಳಿಗೆ ನಿಗದಿತ ದಿನಾಂಕಗಳಲ್ಲಿ ಮಾತ್ರ ನೀಡಲಾಗುತ್ತದೆ. ಸ್ವೀಕರಿಸಿದ ಅಂತಹ ಮುಂಗಡ ಪಾವತಿಗಳು ಬಡ್ಡಿಯಲ್ಲಿ ಯಾವುದೇ ರಿಯಾಯಿತಿಗೆ ಅರ್ಹವಾಗಿರುವುದಿಲ್ಲ.
- h. ಸಾಲಗಾರರು ಈ ಸಾಲ ಒಪ್ಪಂದದ ಪರಿಚ್ಛೇದ 15 ರ ಪ್ರಕಾರ ಅವಧಿಪೂರ್ವ-ಮುಕ್ತಾಯದ ಮೂಲಕ ಸಾಲವನ್ನು ಮರುಪಾವತಿಸಲು ಆಯ್ಕೆ ಮಾಡಬಹುದು.
- i. ಒಪ್ಪಂದದ ಅಡಿಯಲ್ಲಿ ಬಾಕಿ ಇರುವಾಗ ಅಥವಾ ಅದಕ್ಕೂ ಮೊದಲು ಸಂಬಂಧಿಸಿದ ವಾಯಿದೆ ದಿನಾಂಕಗಳಂದು ಕಂತುಗಳನ್ನು ಮತ್ತು ಶುಲ್ಕಗಳನ್ನು (ಯಾವುದಾದರೂ ಇದ್ದಲ್ಲಿ) ಪಾವತಿಸಲು ಸಾಲಗಾರರು ವಿಫಲವಾದರೆ, ಕಂಪನಿಯು ಈ ಸೌಲಭ್ಯವನ್ನು ವಿಶೇಷ ಉಲ್ಲೇಖ ಖಾತೆ (ಎಸ್‌ಎಂಎ)/ ಕಾರ್ಯನಿರ್ವಹಿಸದ ಖಾತೆ (ಎಸ್‌ಪಿಎ) ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನ ಅನ್ವಯವಾಗುವ ಮಾರ್ಗಸೂಚಿಗಳ ಪ್ರಕಾರ ಅಂತಹ ಇತರ ವರ್ಗದ ಅಡಿಯಲ್ಲಿ ಅಂತಿಮ ದಿನಾಂಕದ ಕೊನೆಯಲ್ಲಿ ವರ್ಗೀಕರಿಸುತ್ತದೆ. ಎಸ್‌ಎಂಎ ಮತ್ತು ಎಸ್‌ಪಿಎ ವರ್ಗಗಳ ವರ್ಗೀಕರಣಕ್ಕೆ ಆಧಾರ ಮತ್ತು ಅದರ ಉದಾಹರಣೆಯನ್ನು ಶೆಡ್ಯೂಲ್ ನಲ್ಲಿ ನೀಡಲಾಗಿದೆ.

8. ಕಂತುಗಳ ಪಾವತಿ ವಿಧಾನ:

- a. ಕೆಳಗೆ ನಿಗದಿಪಡಿಸಲಾದ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು, ಸಾಲದ ಮರುಪಾವತಿಯು ಸ್ಥಾಯಿ ಸೂಚನೆಗಳು, ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಮ್ (ಇಸಿಎಸ್) ಅಥವಾ ಎಸಿಎಚ್/ಇ-ಎನ್‌ಎಸಿಎಚ್ ಅಥವಾ ಕಂಪನಿಯು ಕಾಲಕಾಲಕ್ಕೆ ಸ್ವೀಕರಿಸುವ ಇತರ ವಿಧಾನದ ಮೂಲಕ ಇರುತ್ತದೆ, ಇದು ಸಾಲಗಾರರ ಬ್ಯಾಂಕ್ ಖಾತೆಯಿಂದ ನೇರವಾಗಿ ಡೆಬಿಟ್ ಮಾಡುವ ಮೂಲಕ ಬಾಕಿ ಇರುವ ಕಂತುಗಳನ್ನು ವಸೂಲು ಮಾಡಲು ಕಂಪನಿಗೆ ಅಧಿಕಾರ ನೀಡುತ್ತದೆ.
- b. ಕಂತುಗಳ ಪಾವತಿಗಾಗಿ ಸಾಲಗಾರರು ಕಂಪನಿಯ ಇಸಿಎಸ್ ಅಥವಾ ಎಸಿಎಚ್/ಇ-ಎನ್‌ಎಸಿಎಚ್ ಮ್ಯಾಂಡೇಟ್ ಗಳನ್ನು ರವಾನಿಸಬೇಕು. ಅಂತಹ ಮ್ಯಾಂಡೇಟ್ ಗಳ ಸಲ್ಲಿಕೆಯನ್ನು ಸಾಲಗಾರರು ಕಂಪನಿಗೆ ಅಂತಹ ಮ್ಯಾಂಡೇಟ್ ಗಳನ್ನು, ಅವುಗಳ ಸಂಬಂಧಿತ ದಿನಾಂಕಗಳಲ್ಲಿ ಅವುಗಳನ್ನು ಪ್ರಸ್ತುತಪಡಿಸಲು ನೀಡಿದ ಬೇಷರತ್ತಾದ ಮತ್ತು ಬದಲಾಯಿಸಲಾಗದ ಅಧಿಕಾರವೆಂದು ಪರಿಗಣಿಸಲಾಗುತ್ತದೆ ಮತ್ತು ಸಾಲಗಾರರು ಇಸಿಎಸ್/ಎಸಿಎಚ್/ಇ-ಎನ್‌ಎಸಿಎಚ್ ಮ್ಯಾಂಡೇಟ್ ಗಳನ್ನು ಪ್ರಸ್ತುತಿಯ ಸಮಯದಲ್ಲಿ

- ಎನ್‌ಎಸಿಎಚ್ ಅಥವಾ ಇಸಿಎಸ್ ಮ್ಯಾಂಡೇಟ್ (ಗಳನ್ನು) ಪ್ರಸ್ತುತಪಡಿಸದಿರುವುದು ಕಂಪನಿಗಳನ್ನು ಪಾವತಿಸುವ ಸಾಲಗಾರರ ಹೊಣೆಗಾರಿಕೆಯ ಮೇಲೆ ಅಥವಾ ಈ ಸಾಲ ಒಪ್ಪಂದದ ಅಡಿಯಲ್ಲಿ ಬಾಕಿ ಇರುವ ಮತ್ತು ಪಾವತಿಸಬಹುದಾದ ಯಾವುದೇ ಇತರ ಮೊತ್ತಗಳ ಮೇಲೆ ಪರಿಣಾಮ ಬೀರುವುದಿಲ್ಲ.
- c. ಪರಿಚ್ಛೇದ 8(a) ಗೆ ಅನುಗುಣವಾಗಿ ಸಾಲಗಾರರು ಇಸಿಎಸ್/ಎಸಿಎಚ್/ಇ-ಎನ್‌ಎಸಿಎಚ್ ಮ್ಯಾಂಡೇಟ್ ಗಳಲ್ಲಿ ಯಾವುದೇ ಒಂದು ಅಥವಾ ಒಂದಕ್ಕಿಂತ ಹೆಚ್ಚಿನವುಗಳು ಅಥವಾ ಎಲ್ಲವುಗಳು
- i. ಕಂಪನಿಯ ವಶದಲ್ಲಿರುವಾಗ ಕಳೆದುಹೋಗಿದ್ದರೆ, ನಾಶವಾಗಿದ್ದರೆ ಅಥವಾ ಕಾಣದಿದ್ದರೆ ಅಥವಾ ii. ಸಹಿ ಮಾಡಿದವರ ಸಾವು, ದಿವಾಳಿತನ, ಮತಿಭ್ರಮಣೆ, ಅಧಿಕಾರ ಮುಕ್ತಾಯ ಅಥವಾ ಸಹಿ ಮಾಡಿದವರಲ್ಲಿ ಯಾರೊಬ್ಬರು ಅಥವಾ ಹೆಚ್ಚಿನವರು (ಒಂದಕ್ಕಿಂತ ಹೆಚ್ಚು ಇದ್ದರೆ) ಅಥವಾ ದಿವಾಳಿಯಾಗಿರುವುದರಿಂದ ಅಥವಾ ಮ್ಯಾಂಡೇಟ್ ನೀಡಿರುವ ಬ್ಯಾಂಕಿನ ಯಾವುದೇ ನಿಷೇಧದಿಂದಾಗಿ ನಗದು ಮಾಡಲಾಗದಿದ್ದರೆ, ಅಂತಹ ಸಂದರ್ಭದಲ್ಲಿ, ಸಾಲಗಾರರು ಕಂಪನಿಗಾದ ಅಂತಹ ನಷ್ಟ, ನಾಶ ಅಥವಾ ಕಾಣದಂತಾಗುವಿಕೆಯ (ಸಂದರ್ಭದಂತೆ) ಮಾಹಿತಿಯನ್ನು ಸ್ವೀಕರಿಸಿದ ನಂತರ ಅಥವಾ ಮೇಲೆ ತಿಳಿಸಿದ ಕಾರಣಗಳಿಂದಾಗಿ ನಗದು ಮಾಡಲಾಗದ ಚೆಕ್‌ಗಳಲ್ಲಿ ಯಾವುದಾದರೂ ತಕ್ಷಣ, ಕಳೆದುಹೋದ, ನಾಶವಾದ, ಕಾಣದಂತಾದ ಅಥವಾ ನಗದು ಮಾಡಲಾಗದ ಚೆಕ್‌ಗಳನ್ನು ಬದಲಾಯಿಸಲು ಸಾಕಷ್ಟು ಸಂಖ್ಯೆಯ ಚೆಕ್‌ಗಳನ್ನು ಕಂಪನಿಗೆ ತಲುಪಿಸಬೇಕು ಅಥವಾ ಅನುಮೋದಿಸಿರುವ ಸಾಲದ ಮರುಪಾವತಿಗಾಗಿ ಕಂಪನಿಗೆ ಸ್ವೀಕಾರಾರ್ಹ ಮತ್ತು ಸೂಕ್ತವಾದ ಪರ್ಯಾಯ ವ್ಯವಸ್ಥೆಯನ್ನು
- d. ಯಾವುದೇ ಕ್ಷಾರಣಕ್ಕಾಗಿ ಕಂಪನಿಯು ಯಾವುದೇ ಚೆಕ್‌ಗಳು/ಮ್ಯಾಂಡೇಟ್ ಗಳನ್ನು ಪ್ರಸ್ತುತಪಡಿಸದಿರುವುದು ಈ ಸಾಲ ಒಪ್ಪಂದದ ಅಡಿಯಲ್ಲಿ ಪಾವತಿಸಬೇಕಾದ ಮೊತ್ತವನ್ನು ಮರುಪಾವತಿಸುವ ಸಾಲಗಾರನ ಹೊಣೆಗಾರಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸಾಲಗಾರರು ಒಪ್ಪಿಕೊಂಡಿದ್ದಾರೆ ಮತ್ತು ಅರ್ಥಮಾಡಿಕೊಳ್ಳುತ್ತಾರೆ. ಯಾವುದೇ ಕಾರಣಕ್ಕಾಗಿ, ಯಾವುದೇ ಚೆಕ್‌(ಗಳು)/ಮ್ಯಾಂಡೇಟ್ ಗಳ (ಈಗಾಗಲೇ ಸಾಲಗಾರರು ಕಂಪನಿಗೆ ನೀಡಲಾಗಿರುವ ಅಥವಾ ನೀಡಲಿರುವ) ನಗದು ವರ್ಗಾವಣೆಯಲ್ಲಿನ ವಿಳಂಬ, ಲೋಪ ಅಥವಾ ನಿರ್ಲಕ್ಷ್ಯ, ಹಾನಿ ಅಥವಾ ನಷ್ಟಕ್ಕೆ ಕಂಪನಿಯು ಯಾವುದೇ ರೀತಿಯಲ್ಲಿ ಜವಾಬ್ದಾರಾಗಿರುವುದಿಲ್ಲ.
- e. ಅಗತ್ಯವಿದ್ದಲ್ಲಿ, ಸಾಲಗಾರರು, ಕಂಪನಿಯ ಅನುಮತಿಗೆ ಒಳಪಟ್ಟು, ಪ್ರತಿ ಬದಲಿಗಾಗಿ ಶೆಡ್ಯೂಲ್ ನಲ್ಲಿ ನಿರ್ದಿಷ್ಟಪಡಿಸಿದ ಮೊತ್ತದ ಸ್ವಾಪ್ ಶುಲ್ಕಗಳನ್ನು ಕಂಪನಿಗೆ ಪಾವತಿಸಿದ ನಂತರ, ಒಂದು ಬ್ಯಾಂಕಿನಲ್ಲಿ ನೀಡಲಾದ ಮತ್ತು ಡ್ರಾ ಮಾಡಿದ ಚೆಕ್‌ಗಳು/ ಮ್ಯಾಂಡೇಟ್ ಅನ್ನು ಇನ್ನೊಂದು ಬ್ಯಾಂಕಿನೊಂದಿಗೆ ವಿನಿಮಯ ಮಾಡಿಕೊಳ್ಳಬಹುದು/ಬದಲಾಯಿಸಬಹುದು.
- f. ಈ ಸಾಲ ಒಪ್ಪಂದದ ಅಡಿಯಲ್ಲಿ ಮತ್ತು/ಅಥವಾ ಪ್ರಚಲಿತ ಕಾನೂನಿನ ಅಡಿಯಲ್ಲಿ ಕಂಪನಿಯು ಹೊಂದಿರಬಹುದಾದ ಯಾವುದೇ ಇತರ ಹಕ್ಕುಗಳು ಅಥವಾ ಪರಿಹಾರಗಳಿಗೆ ಹಾನಿಯಾಗದಂತೆ, ಸಾಲಗಾರರು ಪ್ರತಿ ಪ್ರಸ್ತುತಿಯ ಮೇಲೆ ಅವಹೇಳನಕ್ಕಾಗಿ ಶೆಡ್ಯೂಲ್ ನಲ್ಲಿ ನಿರ್ದಿಷ್ಟಪಡಿಸಿದ ದರದಲ್ಲಿ ಚೆಕ್/ಮ್ಯಾಂಡೇಟ್ ಡಿಸ್‌ಹಾನ್ ಶುಲ್ಕಗಳನ್ನು ಪಾವತಿಸಲು ಹೊಣೆಗಾರರಾಗಿರುತ್ತಾರೆ. ಡಿಸ್‌ಹಾನ್ ಮೇಲಿನ ಶುಲ್ಕವನ್ನು ವಿಧಿಸುವುದು ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್, 1881/ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಆಕ್ಟ್ 2007 ಅಥವಾ ಯಾವುದೇ ಇತರ ಅನ್ವಯವಾಗುವ ಕಾನೂನಿನ ಅಡಿಯಲ್ಲಿ ಕಂಪನಿಯ ಹಕ್ಕುಗಳಿಗೆ ಯಾವುದೇ ಹಾನಿಯಾಗದಂತೆ, ತಿದ್ದುಪಡಿ ಮಾಡಿದಂತೆ ಮತ್ತು ಕಾಲಕಾಲಕ್ಕೆ ಜಾರಿಯಲ್ಲಿರುವಂತೆ ಮತ್ತು ಇತರ ಸಂಬಂಧಿತ ಕಾನೂನುಗಳ ಪ್ರಕಾರ ಇರುತ್ತದೆ.

Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
 Guindy, Chennai 600 032, India. Email : customercare@chola.murugappa.com
 Toll-Free No.: 1800 102 4565 | CIN : L65993TN1978PLC007576

- g. ಔಟ್‌ಸೋರ್ಸಿಂಗ್ ಚಕ್ರಗಳ ಮೂಲಕ ಹಣ ರವಾನೆ ಮಾಡಿದರೆ, ಸಾಲಗಾರರು ಶೆಡ್ಯೂಲ್ ನಲ್ಲಿ ಹೇಳಿರುವ ಚಕ್ರ ಸಂಗ್ರಹ ಶುಲ್ಕಗಳನ್ನು ಪಾವತಿಸಲು ಹೊಣೆಗಾರರಾಗಿರುತ್ತಾರೆ, ಇದು ಕಂಪನಿಯ ವಿವೇಚನೆಯಂತೆ ಕಾಲಕಾಲಕ್ಕೆ ಪರಿಷ್ಕರಣೆಗೆ ಒಳಪಟ್ಟಿರುತ್ತದೆ.
- h. ಅನುಬಂಧದಲ್ಲಿ ಉಲ್ಲೇಖಿಸಲಾದ ಶುಲ್ಕಗಳು ಕಂಪನಿಯ ಸ್ವಂತ ವಿವೇಚನೆಯಿಂದ ಬದಲಾವಣೆಗೆ ಒಳಪಟ್ಟಿರುತ್ತವೆ.
- i. ಸಾಲ ಅಥವಾ ಸಾಲದ ಯಾವುದೇ ಭಾಗವು ಬಾಕಿ ಇರುವವರೆಗೆ ಮತ್ತು ಪಾವತಿಯಾಗದೇ ಇರುವವರೆಗೆ ಸಾಲಗಾರನು ಇಸಿಎಸ್ ಅಥವಾ ಎಸಿಎಚ್/ಇ-ಎನ್‌ಎಸಿಎಚ್ ಮ್ಯಾಂಡೇಟ್ ಗಳಿಗೆ ಸಂಬಂಧಿಸಿದಂತೆ ಅವುಗಳನ್ನು ರದ್ದುಗೊಳಿಸಲು ಅಥವಾ ಪಾವತಿಯನ್ನು ನಿಲ್ಲಿಸುವ ಸೂಚನೆಗಳನ್ನು ಹೊರಡಿಸಲು ಅರ್ಹರಾಗಿರುವುದಿಲ್ಲ ಮತ್ತು ಅಂತಹ ಯಾವುದೇ ಕೃತ್ಯಗಳನ್ನು ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಕಾಯ್ದೆ, 1881/ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ 2007 ಅಥವಾ ತಿದ್ದುಪಡಿ ಮಾಡಲಾದ ಮತ್ತು ಕಾಲಕಾಲಕ್ಕೆ ಜಾರಿಯಲ್ಲಿರುವ ಯಾವುದೇ ಇತರ ಅನ್ವಯವಾಗುವ ಕಾನೂನಿನ ಅಡಿಯಲ್ಲಿ ಮೋಸದ ಮತ್ತು ಪಾವತಿಯನ್ನು ತಪ್ಪಿಸುವ ಉದ್ದೇಶದಿಂದ ಮಾಡಲಾಗಿದೆ ಎಂದು ಪರಿಗಣಿಸಲಾಗುತ್ತದೆ ಮತ್ತು ಕಂಪನಿಯು ಸಾಲಗಾರನ ವಿರುದ್ಧ ಸೂಕ್ತ ಅಪರಾಧಿಕ ಕ್ರಮಗಳನ್ನು ಕಾರ್ಯನಿರ್ವಹಿಸುವುದಾಗಿರುತ್ತದೆ.
- j. ಕಂಪನಿಯು ತನ್ನ ಸ್ವಂತ ವಿವೇಚನೆಯಂತೆ, ಅಷ್ಟಕ್ಕೇ ಸಂದರ್ಭಗಳಲ್ಲಿ ಮತ್ತು ಬಿಡುಗಡೆ ನಿಯಮಗಳಲ್ಲಿ, ಸಾಲಗಾರನ ಬ್ಯಾಂಕ್ ಖಾತೆಯಲ್ಲಿ, ಪಾವತಿಸದೆ ಹಿಂದಿರುಗಿಸಲಾಗಿರುವ ಇಸಿಎಸ್/ ಎಸಿಎಚ್ ಅಥವಾ ಇ-ಎನ್‌ಎಸಿಎಚ್ ಮ್ಯಾಂಡೇಟ್ ಅಥವಾ ಯಾವುದೇ ಇತರ ಎಲೆಕ್ಟ್ರಾನಿಕ್ ಅಥವಾ ಇತರ ಕ್ಲಿಯರಿಂಗ್ ಮ್ಯಾಂಡೇಟ್ ಅನ್ನು (ಎಲ್ಲಾ ಬಾಕಿ ಬಾಕಿಗಳನ್ನು ಒಳಗೊಳ್ಳುವ ಕಂಪನಿಯ ಪರವಾಗಿ ಸಾಲಗಾರನು ನೀಡಿದ) ಸಾಲಗಾರರಿಂದ ಉಳಿದಿರುವ ಬಾಕಿಗಳನ್ನು ವಸೂಲಿ ಮಾಡಲು ಮತ್ತು ಎಲ್ಲ ಬಾಕಿಗಳನ್ನು ವಸೂಲಿ ಮಾಡುವವರೆಗೆ ಪ್ರಸ್ತುತಪಡಿಸಬಹುದು ಎಂದು ಸಾಲಗಾರನು ಅರ್ಥಮಾಡಿಕೊಳ್ಳುತ್ತಾನೆ, ದೃಢೀಕರಿಸುತ್ತಾನೆ ಮತ್ತು ಒಪ್ಪುತ್ತಾನೆ. ಸಾಲಗಾರರು ಕಂಪನಿಯ ಅಂತಹ ಪ್ರಸ್ತುತಿಗಳ ಕುರಿತು ವಿರೋಧಿಸುವುದಿಲ್ಲ, ದೂರು ನೀಡುವುದಿಲ್ಲ ಅಥವಾ ಆಕ್ಷೇಪಿಸುವುದಿಲ್ಲ ಎಂದು ಸಾಲಗಾರರು ಒಪ್ಪುತ್ತಾರೆ ಮತ್ತು ಅಂಗೀಕರಿಸುತ್ತಾರೆ.
9. ಕಂಪನಿಯ ಬದಲಾವಣೆ ಮತ್ತು ಮರು-ನಿಗದಿ

- a. ಕಂಪನಿಯು ಯಾವುದೇ ಬಾಧ್ಯತೆಯಿಲ್ಲದೆ ತನ್ನ ಸ್ವಂತ ವಿವೇಚನೆಯ ಮೇರೆಗೆ, ತಾನು ಸೂಕ್ತವೆಂದು ಪರಿಗಣಿಸಬಹುದಾದ ನಿಯಮಗಳು ಮತ್ತು ಷರತ್ತುಗಳನ್ನು ಅವಲಂಬಿಸಿ ಮುಂದಿನ ಅವಧಿಗಳಿಗೆ ಸಾಲವನ್ನು ಪರಿಶೀಲಿಸುವ ಹಕ್ಕನ್ನು ಉಳಿಸಿಕೊಂಡಿದೆ.
- b. ಕಂಪನಿಯು ತನ್ನದೇ ನಿರ್ಣಯದಲ್ಲಿ ಅಥವಾ ಸಾಲಗಾರರ ಕೋರಿಕೆಯ ಮೇರೆಗೆ, ಅದು ಸೂಕ್ತವೆಂದು ಪರಿಗಣಿಸಿದರೆ, ನಂತರ ಶೆಡ್ಯೂಲ್ ನಲ್ಲಿ ಹೇಳಲಾದ ಯಾವುದನ್ನೂ ಪರಿಗಣಿಸದೇ ಸಾಲಗಾರರ ಔಪಚಾರಿಕ ಒಪ್ಪಿಗೆಯೊಂದಿಗೆ, ಸಾಲಗಾರರು ಹೇಳಿದ ಬದಲಾವಣೆ ಮತ್ತು ಮರು-ನಿಗದಿಪಡಿಸುವಿಕೆಯ ಪ್ರಕಾರ ಮರುಪಾವತಿಯನ್ನು ಮಾಡುವ ರೀತಿಯಲ್ಲಿ ಕಂಪನಿಯನ್ನು ಬದಲಾಯಿಸಬಹುದು ಅಥವಾ ಮರು-ನಿಗದಿಪಡಿಸಬಹುದು. ಪರಿಷ್ಕೃತ ಸಂರಚನೆಯ ಪ್ರಕಾರ ಇಸಿಎಸ್ ಅಥವಾ ಎಸಿಎಚ್/ಇ-ಎನ್‌ಎಸಿಎಚ್ ಮ್ಯಾಂಡೇಟ್ ಗಳನ್ನು ಒದಗಿಸುವುದು ಸೇರಿದಂತೆ ಪರಿಷ್ಕರಣೆಯ ಅವಶ್ಯಕತೆಗಳನ್ನು ಸಾಲಗಾರರು ಪಾಲಿಸಬೇಕು.
- c. ಸಾಲಗಾರರ ತೃಪ್ತಿದಾಯಕ ಸಾಲ ಮರುಪಾವತಿ ದಾಖಲೆಯ ಆಧಾರದಲ್ಲಿ, ಕಂಪನಿಯು ತನ್ನ ಸ್ವಂತ ವಿವೇಚನೆಯಿಂದ ಇಲ್ಲಿ ನೀಡಲಾದ ಸಾಲಕ್ಕಿಂತ ಹೆಚ್ಚಿನದಾದ ಹೆಚ್ಚುವರಿ ಸಾಲಗಳನ್ನು ನೀಡಬಹುದು.

ಕಂಪನಿಯು ಕಾಲಕಾಲಕ್ಕೆ ಚಾಲಿಯಲ್ಲಿರುವ ಸಾಲ ನೀಡಿಕೆಯ ನಿಯಮಗಳ ಪ್ರಕಾರ ನಿಗದಿಪಡಿಸಿದ
Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
Guindy, Chennai 600 032, India. Email : customercare@chola.murugappa.com
Toll-Free No.: 1800 102 4565 | CIN : L65993TN1978PLC007576

ದಾಖಲೆಗಳನ್ನು ಸಲ್ಲಿಸಿದ ನಂತರವೇ ಹೆಚ್ಚುವರಿ ಸಾಲಗಳನ್ನು ನೀಡಬಹುದು. ಈ ಷರತ್ತು ಸಾಲಗಾರರು ಹೆಚ್ಚುವರಿ ಸಾಲಗಳನ್ನು ಪಡೆಯಲು ಯಾವುದೇ ಹಕ್ಕನ್ನು ನೀಡುವುದಿಲ್ಲ.

10. ಡೀಫಾಲ್ಟ್ ಘಟನೆಗಳು:

ಕೆಳಗಿನ ಘಟನೆಗಳು "ಡೀಫಾಲ್ಟ್ ಘಟನೆ" ಯನ್ನು ರೂಪಿಸುತ್ತವೆ: -

- ಸಾಲಗಾರ ಮತ್ತು/ಅಥವಾ ಜಾಮೀನುದಾರರು ಬಾಧ್ಯತೆಗಳನ್ನು ಪೂರೈಸಲು ವಿಫಲರಾಗುವುದು, ಸಾಲ ಅಥವಾ ಯಾವುದೇ ಕಂತು, ಫೀ, ಶುಲ್ಕಗಳು ಅಥವಾ ವೆಚ್ಚಗಳು ಅಥವಾ ಕಂಪನಿಗೆ ಬಾಕಿ ಇರುವ ಯಾವುದೇ ಇತರ ಮೊತ್ತವನ್ನು ಇಲ್ಲಿ ಒಳಗೊಂಡಿರುವ ರೀತಿಯಲ್ಲಿ ಮತ್ತು ಯಾವಾಗ ಕಂಪನಿಯು ಬೇಡಿಕೆಯಿಟ್ಟಿದೆಯೋ ಇಲ್ಲವೋ ಎನ್ನುವುದರ ಗಣನೆಯಿಲ್ಲದೇ ಪಾವತಿಸಲು ವಿಫಲರಾಗುವುದು; ಅಥವಾ
- ಕಂಪನಿಯ ಅಭಿಪ್ರಾಯದಲ್ಲಿ, ಸಾಲಗಾರನು ಸಾಲಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಣಾಯಕ ಮಾಹಿತಿಯನ್ನು ಮರೆಮಾಚಿರುವುದು; ಅಥವಾ
- ದಿವಾಳಿತನ, ದಿವಾಳಿತನದ ಕ್ರಿಯೆಯ ಆಯೋಗ, ಸಾಲಗಾರ/ಜಾಮೀನುದಾರರ ಸಾಲಗಾರರ ಪ್ರಯೋಜನಕ್ಕಾಗಿ ಸಾಮಾನ್ಯ ನಿಯೋಜನೆ, ಅಥವಾ ಸಾಲಗಾರ/ಜಾಮೀನುದಾರರು ಯಾವುದೇ ಸಾಲಗಾರರಿಗೆ ಪಾವತಿಯನ್ನು ಸ್ಥಗಿತಗೊಳಿಸಿದರೆ ಅಥವಾ ಹಾಗೆ ಮಾಡಲು ಬೆದರಿಕೆ ಹಾಕಿದರೆ, ವೃತ್ತಿಸಂಬಂಧಿ ದಿವಾಳಿತನ, ರಿಸೀವರ್/ಟ್ರಸ್ಟೀ ಅಥವಾ ಅಂತಹುದೇ ಅಧಿಕಾರಿಯನ್ನು ಆಸ್ತಿಗಳ ಮೇಲೆ ನೇಮಿಸಿದರೆ, ಸಾಲಗಾರ/ಜಾಮೀನುದಾರರ ವಿರುದ್ಧದ ಯಾವುದೇ ಅರ್ಜಿಯನ್ನು; ಅಥವಾ
- ಸಾಲಗಾರ/ಜಾಮೀನುದಾರರು ತನ್ನ ವ್ಯವಹಾರವನ್ನು ನಿಲ್ಲಿಸಿದರೆ ಅಥವಾ ನಿಲ್ಲಿಸುವುದಾಗಿ ಬೆದರಿಕೆ ಹಾಕಿದರೆ; ಅಥವಾ
- ಕಂಪನಿಯಿಂದ ನೇಮಿಸಲ್ಪಟ್ಟ ಅಕೌಂಟೆಂಟ್ ಅಥವಾ ಲೆಕ್ಕಪರಿಶೋಧಕರ ಸಂಸ್ಥೆಯಿಂದ (ಕಂಪನಿಯು ಯಾವುದೇ ಸಮಯದಲ್ಲಿ ಹಾಗೆ ಮಾಡಲು ಅರ್ಹತೆ ಹೊಂದಿದೆ ಮತ್ತು ಈ ಮೂಲಕ ಅಧಿಕಾರ ಹೊಂದಿದೆ) ಸಾಲಗಾರನ ಹೊಣೆಗಾರಿಕೆಗಳು ಸಾಲಗಾರನ ಸ್ವತ್ತುಗಳನ್ನು ಮೀರಿದರೆ ಅಥವಾ ಸಾಲಗಾರನು ನಷ್ಟದಲ್ಲಿ ವ್ಯವಹಾರವನ್ನು ನಡೆಸುತ್ತಿದ್ದಾನೆ ಎಂದು ಪ್ರಮಾಣೀಕರಿಸಿದ್ದರೆ; ಅಥವಾ
- ಇದರ ನಿಯಮಗಳು ಮತ್ತು ಷರತ್ತುಗಳ ಅಡಿಯಲ್ಲಿ ಸಾಲಗಾರನು ಕಂಪನಿಗೆ ತಲುಪಿಸಬೇಕಾದ ಅಥವಾ ತಲುಪಿಸಬೇಕಾದ ಎಸಿಎಚ್/ಇ-ಎನ್‌ಎಸಿಎಚ್ ಅಥವಾ ಇಸಿಎಸ್ ಮ್ಯಾಂಡೇಟ್ ಗಳಲ್ಲಿ ಯಾವುದನ್ನಾದರೂ ಪ್ರಸ್ತುತಿಯ ಸಮಯದಲ್ಲಿ ಯಾವುದೇ ಕಾರಣಕ್ಕಾಗಿ ಡಿಸ್‌ಹಾನ್‌ರ್ ಮಾಡಲಾಗಿದ್ದಲ್ಲಿ/ನಗದೀಕರಿಸದೇ ಇದ್ದಲ್ಲಿ; ಅಥವಾ
- ಯಾವುದೇ ಕಾರಣಕ್ಕಾಗಿ ಯಾವುದೇ ಮ್ಯಾಂಡೇಟ್ ಗಳ ಪಾವತಿಯನ್ನು ನಿಲ್ಲಿಸಲು ಸಾಲಗಾರನು ನೀಡಲಾಗುತ್ತಿರುವ ಯಾವುದೇ ಸೂಚನೆಯನ್ನು ಅಥವಾ ಕಂಪನಿಗೆ ಸಾಲಗಾರನು ನೀಡಿದ ಯಾವುದೇ ಮ್ಯಾಂಡೇಟ್ ಅನ್ನು ಡಿಸ್‌ಹಾನ್‌ರ್ ಮಾಡಲಾಗಿದ್ದರೆ; ಅಥವಾ
- ಸಾಲಗಾರ/ಜಾಮೀನುದಾರರು ಇಲ್ಲಿರುವ ಯಾವುದೇ ನಿಯಮಗಳು, ಒಡಂಬಡಿಕೆಗಳು ಮತ್ತು ಷರತ್ತುಗಳನ್ನು ಉಲ್ಲಂಘಿಸಿದರೆ ಅಥವಾ ನೀಡಲಾದ ಯಾವುದೇ ಮಾಹಿತಿ ಅಥವಾ ಈ ಸಾಲ

Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
 Guindy, Chennai 600 032, India. Email : customercare@chola.murugappa.com
 Toll-Free No.: 1800 102 4565 | CIN : L65993TN1978PLC007576

ಒಪ್ಪಂದದ ಅಡಿಯಲ್ಲಿ ಅಥವಾ ಸಲ್ಲಿಸಿದ ಯಾವುದೇ ದಾಖಲೆಯ ಅಡಿಯಲ್ಲಿ ಯಾವುದೇ ಪ್ರಾತಿನಿಧ್ಯಗಳು ಸುಳ್ಳು ಆಗಿದ್ದಲ್ಲಿ, ತಪ್ಪಾಗಿದ್ದಲ್ಲಿ ಅಥವಾ ಮರೆಮಾಚಿದ್ದಲ್ಲಿ; ಅಥವಾ

- i. ಸಾಲಗಾರನ ಸಾವು/ಮತಿಭ್ರಮಣೆ ಅಥವಾ ಯಾವುದೇ ಇತರ ಕಾನೂನು ಅಸಾಮರ್ಥ್ಯದ ಇದ್ದಲ್ಲಿ ಅಥವಾ
- j. ಸಾಲಗಾರ/ಜಾಮೀನುದಾರರು ಯಾವುದೇ ಇತರ ಸಾಲ/ಸೌಲಭ್ಯ/ಯಾವುದೇ ಇತರ ವ್ಯಕ್ತಿಯೊಂದಿಗೆ ಯಾವುದೇ ಒಪ್ಪಂದವನ್ನು ಉಲ್ಲಂಘಿಸಿದರೆ; ಅಥವಾ
- k. ಸಾಲಗಾರ/ಜಾಮೀನುದಾರರು ಸಾಲಗಾರ/ಜಾಮೀನುದಾರರು ಆಗಿರುವ ಕಂಪನಿಯೊಂದಿಗಿನ ಯಾವುದೇ ಇತರ ಒಪ್ಪಂದಗಳ ಅಡಿಯಲ್ಲಿ ಸಾಲಗಾರ/ಜಾಮೀನುದಾರರು ಯಾವುದೇ ಡೀಫಾಲ್ಟ್ ಮಾಡಿದರೆ; ಅಥವಾ
- l. ಈ ಸಾಲ ಒಪ್ಪಂದ ಅಥವಾ ಯಾವುದೇ ಇತರ ಸಂಬಂಧಿತ ದಾಖಲೆಯ ಅಡಿಯಲ್ಲಿ ಸಾಲಗಾರನು ತನ್ನ ಯಾವುದೇ ಬಾಧ್ಯತೆಗಳನ್ನು ನಿರ್ವಹಿಸುವುದು ಕಾನೂನುಬಾಹಿರವಾಗಿದ್ದರೆ ಅಥವಾ ಈ ಸಾಲ ಒಪ್ಪಂದದ ಅಡಿಯಲ್ಲಿ ಜಾಮೀನುದಾರರು ಅಥವಾ ಯಾವುದೇ ಇತರ ವ್ಯಕ್ತಿ (ಸಾಲಗಾರರನ್ನು ಒಳಗೊಂಡಂತೆ) ತನ್ನ ಯಾವುದೇ ಬಾಧ್ಯತೆಗಳನ್ನು ನಿರ್ವಹಿಸುವುದು ಕಾನೂನುಬಾಹಿರವಾಗಿದ್ದರೆ; ಅಥವಾ
- m. ಸಾಲಗಾರ/ಜಾಮೀನುದಾರರು ಈ ಸಾಲ ಒಪ್ಪಂದ ಅಥವಾ ಯಾವುದೇ ಇತರ ಸಂಬಂಧಿತ ದಾಖಲೆಯನ್ನು ನಿರಾಕರಿಸುವ ಉದ್ದೇಶವನ್ನು ಹೊಂದಿರುವುದು ಕಂಡುಬಂದರೆ ಅಥವಾ ಸಾಬೀತಾದರೆ; ಅಥವಾ
- n. ಸಾಲ ಅಥವಾ ಅದರ ಯಾವುದೇ ಭಾಗವನ್ನು ಸಾಲಗಾರನು ಅರ್ಜಿಸಲ್ಲಿಸಿದ ಮತ್ತು ಕಂಪನಿಯು ಅನುಮೋದಿಸಿದ ಉದ್ದೇಶವನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕಾಗಿ ಬಳಸಿದರೆ; ಅಥವಾ
- o. ಕಂಪನಿಯ ಅಭಿಪ್ರಾಯದಲ್ಲಿ, ಸಾಲಗಾರನ ಮರುಪಾವತಿ ಸಾಮರ್ಥ್ಯದ ಮೇಲೆ ಗಣನೀಯ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿರುವ ಯಾವುದೇ ಘಟನೆ ಅಥವಾ ಘಟನೆಗಳ ಸರಣಿ ಸಂಭವಿಸಿದರೆ; ಅಥವಾ
- p. ಸಾಲಗಾರ/ಜಾಮೀನುದಾರರ ಸ್ಥಿತಿಯು ದೇಶದ ನಿವಾಸಿಯಿಂದ ಅನಿವಾಸಿಯಾಗಿ ಬದಲಾದಲ್ಲಿ; ಅಥವಾ
- q. ಸಾಲಗಾರರು/ಜಾಮೀನುದಾರರ ವಿರುದ್ಧ ಯಾವುದೇ ಜಪ್ತಿ, ತೊಂದರೆ, ಕಾರ್ಯಗತಗೊಳಿಸುವಿಕೆ ಅಥವಾ ಇತರ ಪ್ರಕ್ರಿಯೆಯನ್ನು ಜಾರಿಗೊಳಿಸಿದರೆ ಅಥವಾ ವಿಧಿಸಿದರೆ; ಅಥವಾ
- r. ಯಾವುದೇ ನ್ಯಾಯಾಲಯ ಅಥವಾ ಸರ್ಕಾರಿ ಅಧಿಕಾರಿಗಳಿಂದ ಸಾಲಗಾರ ಅಥವಾ ಜಾಮೀನುದಾರರ ಮೇಲೆ ಯಾವುದೇ ಅಪರಾಧಕ್ಕಾಗಿ ಆರೋಪ ಹೊರಿಸಲ್ಪಟ್ಟರೆ ಅಥವಾ ಶಿಕ್ಷೆ ವಿಧಿಸಲ್ಪಟ್ಟರೆ; ಅಥವಾ
- s. ಸಾಲಗಾರ/ಜಾಮೀನುದಾರರು ಈ ಒಪ್ಪಂದದ ಅಡಿಯಲ್ಲಿ ಅಥವಾ ಕಂಪನಿ ಅಥವಾ ಅದರ ಅಂಗಸಂಸ್ಥೆಗಳೊಂದಿಗೆ ಮಾಡಿಕೊಂಡ ಯಾವುದೇ ಒಪ್ಪಂದದ ಅಡಿಯಲ್ಲಿ ಯಾವುದೇ ನಿಯಮಗಳ ಕುರಿತು ಮೊಕದ್ದಮೆ ಉಂಟಾದಲ್ಲಿ; ಅಥವಾ
- t. ಯಾವುದೇ ಡೀಫಾಲ್ಟ್ ಘಟನೆ ಅಥವಾ ಡೀಫಾಲ್ಟ್ ಘಟನೆಯನ್ನು ರೂಪಿಸುವ ಯಾವುದೇ ಘಟನೆ ಸಂಭವಿಸಿದಲ್ಲಿ, ಸಾಲಗಾರರು ತಕ್ಷಣವೇ 3 (ಮೂರು) ದಿನಗಳಲ್ಲಿ ಕಂಪನಿಗೆ ಅಂತಹ ಡೀಫಾಲ್ಟ್ ಘಟನೆ ಸಂಭವಿಸುವುದನ್ನು ನಿರ್ದಿಷ್ಟಪಡಿಸುವ ಲಿಖಿತ ಸೂಚನೆಯನ್ನು ನೀಡಬೇಕು. ಕಂಪನಿ ಕಾಯ್ದೆ, 2013 ಅಥವಾ ಯಾವುದೇ ಇತರ ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಮುಕ್ತಾಯಗೊಳ್ಳುವ ಯಾವುದೇ ಶಾಸನಬದ್ಧ ಸೂಚನೆ ಅಥವಾ ಸಾಲಗಾರ/ಜಾಮೀನುದಾರರ ವಿರುದ್ಧ ಪಲ್ಲಿಪುಲು/ಪ್ರಾರಂಭಿಸಲು ಉದ್ದೇಶಿಸಲಾದ

Chola mandalain Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
Guindy, Chennai 600 032, India. Email : customercare@chola.murugappa.com
Toll-Free No.: 1800 102 4565 | CIN : L65993TN1978PLC007576



murugappa

ಯಾವುದೇ ಮೊಕದ್ದಮೆ ಅಥವಾ ಕಾನೂನು ಪ್ರಕ್ರಿಯೆಯ ಬಗ್ಗೆ ಸಾಲಗಾರ/ಜಾಮೀನುದಾರರು ಅಂತಹ ಸೂಚನೆಯನ್ನು ಸ್ವೀಕರಿಸಿದ 3 (ಮೂರು) ದಿನಗಳಲ್ಲಿ ಸಾಲಗಾರ/ಜಾಮೀನುದಾರರು ಕಂಪನಿಗೆ ತಿಳಿಸಬೇಕು; ಅಥವಾ

- u. ಮೇಲಿನ ಯಾವುದೇ ಘಟನೆಗಳು/ಸನ್ನಿವೇಶಗಳು ಸಂಭವಿಸಿದೆಯೇ ಎನ್ನುವ ಬಗ್ಗೆ, ಕಂಪನಿಯ ನಿರ್ಧಾರವು ಅಂತಿಮ, ನಿರ್ಣಾಯಕ ಮತ್ತು ಸಾಲಗಾರರು/ಜಾಮೀನುದಾರರ ಮೇಲೆ ನಿರ್ಬಂಧಕವಾಗಿರುತ್ತದೆ.
- v. ಜಾಮೀನುದಾರರು ಒದಗಿಸಿದ ಜಾಮೀನಿನಲ್ಲಿ ಯಾವುದೇ ದೋಷ/ದುರ್ಬಲತೆಯು ನೀಡಿರುವ ಜಾಮೀನನ್ನು ನಿಷ್ಪರಿಣಾಮಕಾರಿ/ನಿಷ್ಕ್ರಿಯಗೊಳಿಸುತ್ತದೆ.

11. ಮುಕ್ತಾಯಗೊಳಿಸುವಿಕೆ ಮತ್ತು ಕಂಪನಿಯ ಹಕ್ಕುಗಳು:

(a)

1. ನೋಟೀಸ್: ಮರುಪಾವತಿಯಲ್ಲಿ ಡೀಫಾಲ್ಟ್ ಸೇರಿದಂತೆ ಮೇಲೆ ತಿಳಿಸಲಾದ ಯಾವುದೇ ಡೀಫಾಲ್ಟ್ ಘಟನೆಗಳು ಸಂಭವಿಸಿದಲ್ಲಿ, ಕಂಪನಿಯು ಸಾಲಗಾರ/ಜಾಮೀನುದಾರರಿಗೆ ಕಂಪನಿಯಲ್ಲಿ ನೋಂದಾಯಿಸಲಾದ ಅವರ ವಿಳಾಸಕ್ಕೆ 7 ದಿನಗಳ ನೋಟೀಸ್ ನೀಡುತ್ತದೆ ಮತ್ತು ಸಾಲ ಸೌಲಭ್ಯದ ಅಡಿಯಲ್ಲಿ ಪಾವತಿಸಬೇಕಾದ ಸಂಪೂರ್ಣ ಮೊತ್ತವನ್ನು ಪಾವತಿಸುವ ಮೂಲಕ ಸಾಲವನ್ನು ಸಂಪೂರ್ಣವಾಗಿ ಇತ್ಯರ್ಥಪಡಿಸುವಂತೆ ಒತ್ತಾಯಿಸುತ್ತದೆ. ಪೋಸ್ಟ್ ಮಾಡಿದ ದಿನಾಂಕ ಅಥವಾ ಸ್ವೀಕೃತಿಯ ನಿಜವಾದ ದಿನಾಂಕದ ನಂತರದ ಎರಡನೇ ಕೆಲಸದ ದಿನದಂದು ಸಾಲಗಾರ/ಜಾಮೀನುದಾರರಿಗೆ ನೋಟೀಸ್ ನೀಡಲಾಗಿದೆ ಎಂದು ಪರಿಗಣಿಸಲಾಗುತ್ತದೆ, ಯಾವುದೇ ಕಾರಣಕ್ಕಾಗಿ ಹಾಗೆ ನೀಡಲಾದ ಸೂಚನೆಯನ್ನು ನೀಡದೆ ಹಿಂತಿರುಗಿದರೂ ಸಹ ಮತ್ತು ಸಾಲಗಾರ/ಜಾಮೀನಿಗೆ ನೋಟೀಸ್ ಪೋಸ್ಟ್ ಮಾಡಿದ್ದಕ್ಕಾಗಿ ಕಂಪನಿಯು ಯಾವುದೇ ಅಧಿಕೃತ ಅಧಿಕಾರಿಯಿಂದ ವೃದ್ಧೀಕರಣವನ್ನು ಕಂಪನಿಯ ಹಕ್ಕುಗಳಲ್ಲಿ ಒಳಗೊಂಡಿರುತ್ತದೆ ಮತ್ತು ಯಾವುದೇ ವಿಷಯದ ಹೊರತಾಗಿಯೂ, ಮೇಲೆ ಉಲ್ಲೇಖಿಸಲಾದ ನೋಟೀಸುಗಳನ್ನು ಪರಿಚ್ಛೇದ 10 (c), (d), (j), (k), (n), (r), (s) ಮತ್ತು (t) ನಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ಡೀಫಾಲ್ಟ್ ಘಟನೆಗಳು ಸಂಭವಿಸಿದಲ್ಲಿ ಕಂಪನಿಯ ವಿವೇಚನೆಯ ಮೇರೆಗೆ ನೀಡದೇ ಇರಬಹುದು.

(b) ರದ್ದತಿ:

ಕಂಪನಿಯು ಸಾಲ ಒಪ್ಪಂದವನ್ನು ಮುಕ್ತಾಯಗೊಳಿಸಿದ ನಂತರ:

1. ಸಾಲಗಾರ ಮತ್ತು ಜಾಮೀನುದಾರರು ಬಾಕಿ ಇರುವ ಮೊತ್ತವನ್ನು ಕಂತುಗಳಲ್ಲಿ ಪಾವತಿಸುವ ಪ್ರಯೋಜನಕ್ಕೆ ಅರ್ಹರಾಗಿರುವುದಿಲ್ಲ, ಬದಲಾಗಿ ಅವರು ಈಗಾಗಲೇ ಬಾಕಿ ಇರುವ ಮೊತ್ತವನ್ನು ತಕ್ಷಣವೇ ಪಾವತಿಸಬೇಕಾಗುತ್ತದೆ, ಅದು ಕಂತುಗಳು, ದಂಡ ಶುಲ್ಕಗಳು ಅಥವಾ ಯಾವುದೇ ಇತರ ಖಾತೆಯಲ್ಲಿರಬಹುದು.
2. ವಸೂಲಿ ಮುಕ್ತಾಯದ ದಿನಾಂಕದಿಂದ ಪೂರ್ಣ ಪಾವತಿಯನ್ನು ಪಡೆಯುವವರೆಗೆ ಶೆಡ್ಯೂಲ್ ನಲ್ಲಿ ಉಲ್ಲೇಖಿಸಲಾದ ದರದಲ್ಲಿ ಲೆಕ್ಕಹಾಕಿದಂತೆ ಮ್ಯಾಂಡೇಟ್ ಡಿಸ್‌ಹಾನ್‌ರ್ ಶುಲ್ಕಗಳು, ದಂಡ ಶುಲ್ಕಗಳು ಮತ್ತು ಯಾವುದೇ ಇತರ ಶುಲ್ಕಗಳನ್ನು ಸಾಲಗಾರನು ಪಾವತಿಸಲು ಹೊಣೆಗಾರನಾಗಿರುತ್ತಾನೆ.

Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
Guindy, Chennai 600 032, India. Email : customercare@chola.murugappa.com
Toll-Free No.: 1800 102 4565 | CIN : L65993TN1978PLC007576

3. ಸಾಲ ಬಾಕಿ ಇರುವ ಸಮಯದಲ್ಲಿ, ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್, 1881 ರ ವಿಧಿ 138 ಮತ್ತು ಪೇಮೆಂಟ್ ಆಫ್ ಸೆಟಲ್‌ಮೆಂಟ್ ಸಿಸ್ಟಮ್ ಆಕ್ಟ್, 2007 ರ ಸೆಕ್ಷನ್ 25 ರ ಅಡಿಯಲ್ಲಿ ಮಿತಿಯಿಲ್ಲದೆ ಸೇರಿದಂತೆ, ಅನ್ವಯವಾಗುವ ಕಾನೂನಿನ ಅಡಿಯಲ್ಲಿ ಕಂಪನಿಗೆ ಲಭ್ಯವಿರುವ ಇತರ ಹಕ್ಕುಗಳು ಮತ್ತು ಪರಿಹಾರಗಳನ್ನು ಚಲಾಯಿಸುವುದು.

(c) ಕಂಪನಿಯ ಇತರ ಹಕ್ಕುಗಳು:

1. ಬಾಕಿಯನ್ನು ವಸೂಲಿ ಮಾಡಲು ಯಾವುದೇ ಕಾನೂನು ಕ್ರಮಗಳನ್ನು ಪ್ರಾರಂಭಿಸುವ ಕಂಪನಿಯ ಹಕ್ಕುಗಳಿಗೆ ಹಾನಿಯಾಗದಂತೆ, ಸಾಲಗಾರ ಮತ್ತು ಜಾಮೀನುದಾರರು ಕಂಪನಿಯು ಸೂಕ್ತವೆಂದು ಪರಿಗಣಿಸಬಹುದಾದ ಮೂರನೇ ವ್ಯಕ್ತಿಗಳನ್ನು ನೇಮಿಸುವ ಹಕ್ಕನ್ನು ಹೊಂದಿರುತ್ತಾರೆ ಮತ್ತು ಅಂತಹ ಮೂರನೇ ವ್ಯಕ್ತಿಗಳು ಸಾಲಗಾರನ ಯಾವುದೇ ಪೂರ್ವಾನುಮತಿಯಿಲ್ಲದೆ ಸಾಲಗಾರರಿಂದ ಬಾಕಿಗಳನ್ನು ಸಂಗ್ರಹಿಸುವ ಅಧಿಕಾರ ಸೇರಿದಂತೆ ಈ ಸಾಲ ಒಪ್ಪಂದದ ಅಡಿಯಲ್ಲಿ ಅದರ ಎಲ್ಲಾ ಅಥವಾ ಯಾವುದೇ ಕಾರ್ಯಗಳು, ಹಕ್ಕುಗಳು ಮತ್ತು ಅಧಿಕಾರಗಳನ್ನು ನಿರ್ವಹಿಸಬಹುದು ಎಂದು ಸ್ಪಷ್ಟವಾಗಿ ಒಪ್ಪಿಕೊಳ್ಳುತ್ತಾರೆ.
2. ಈ ಸಾಲ ಒಪ್ಪಂದದಲ್ಲಿ ಬೇರೆಡೆ ಹೇಳಲಾದ ಯಾವುದೇ ವಿಷಯಗಳ ಹೊರತಾಗಿಯೂ, ಅಂತಹ ಮುಕ್ತಾಯದ ನಂತರ ಸಾಲವನ್ನು ಮುಂದುವರಿಸುವುದು ಕಂಪನಿಯ ಏಕೈಕ ಮತ್ತು ಸಂಪೂರ್ಣ ವಿವೇಚನೆಯಾಗಿರುತ್ತದೆ ಮತ್ತು ಸಾಲಗಾರನ ಬಾಕಿಯನ್ನು ಕಂಪನಿಯು ಸಂಬಂಧಿತ ಸಮಯದಲ್ಲಿ ನಿರ್ಧರಿಸಿದಂತೆ ಕಂಪನಿಗೆ ಪಾವತಿಸಬೇಕಾಗುತ್ತದೆ. ಕಂಪನಿಯು ಯಾವುದೇ ಸಮಯದಲ್ಲಿ, ತನ್ನ ಸ್ವಂತ ವಿವೇಚನೆಯಿಂದ ಮತ್ತು ಯಾವುದೇ ಕಾರಣವನ್ನು ನೀಡದೆ, ಸಾಲಗಾರನಿಗೆ ಸಾಲಗಾರನ ಬಾಕಿಯನ್ನು ಮರುಪಾವತಿಸಲು ಕರೆ ನೀಡಬಹುದು ಮತ್ತು ನಂತರ ಸಾಲಗಾರನು ಹಾಗೆ ಕರೆ ಬಂದ ತಕ್ಷಣ, ಸಾಲಗಾರನ ಸಂಪೂರ್ಣ ಬಾಕಿಯನ್ನು ಕಂಪನಿಗೆ ಯಾವುದೇ ವಿಳಂಬವಿಲ್ಲದೆ ಪಾವತಿಸಬೇಕು. ಸಾಲಗಾರನು ಪಾವತಿಸಬೇಕೆಂದು ಹೇಳಲಾದ ಬಾಕಿಗಳ ಪಾವತಿಯ ಅಂಶವಾಗಿರುತ್ತದೆ ಮತ್ತು ಸಾಲಗಾರನಿಗೆ ಮುನ್ನಿರಬೇಕಾದ ಯಾವುದೇ ಅನುಮಾನ, ತಪ್ಪು ಅಥವಾ ವಂಚನೆಯ ಸೂಚನೆ ಇದ್ದಲ್ಲಿ, ಕಂಪನಿಯು ತನ್ನ ಉದ್ಯೋಗಿ(ಗಳು), ಏಜೆಂಟ್(ಗಳು) ಮತ್ತು/ಅಥವಾ ಕಂಪನಿಯ ಆಯ್ಕೆಯ ಬಾಹ್ಯ ಲೆಕ್ಕಪರಿಶೋಧಕ(ರು)/ಲೆಕ್ಕಪರಿಶೋಧಕ(ರು) ಮೂಲಕ ಸಾಲಗಾರನ ಖರ್ಚುಗಳು ಮತ್ತು ವೆಚ್ಚಗಳ ಆಧಾರದ ಮೇಲೆ ಸ್ವಂತವಾಗಿ ಲೆಕ್ಕಪರಿಶೋಧನೆ ನಡೆಸಲು ಅರ್ಹತೆ ಹೊಂದಿರುತ್ತದೆ. ಸಾಲಗಾರನು ಕಂಪನಿಯ ಉದ್ಯೋಗಿ(ಗಳು), ಏಜೆಂಟ್(ಗಳು), ಅಕೌಂಟೆಂಟ್(ಗಳು)/ಲೆಕ್ಕಪರಿಶೋಧಕ(ರು) ತನ್ನ ಕಚೇರಿ(ಗಳು)/ಕಟ್ಟಡಕ್ಕೆ ಮತ್ತು ಅವರ ಎಲ್ಲಾ ದಾಖಲೆಗಳಿಗೆ ಪ್ರವೇಶವನ್ನು ಅನುಮತಿಸಬೇಕು ಮತ್ತು ಸದರಿ ಲೆಕ್ಕಪರಿಶೋಧನೆಯ ಉದ್ದೇಶಕ್ಕಾಗಿ ಅವರಿಗೆ ಅಗತ್ಯವಿರುವ ಯಾವುದೇ ಮಾಹಿತಿ/ದಾಖಲೆಗಳನ್ನು ಒದಗಿಸಬೇಕು. ಕಂಪನಿಯು ತನ್ನ ಉದ್ಯೋಗಿ(ಗಳು), ಏಜೆಂಟ್(ಗಳು) ಮತ್ತು/ಅಥವಾ ಬಾಹ್ಯ ಲೆಕ್ಕಪರಿಶೋಧಕರು/ಲೆಕ್ಕಪರಿಶೋಧಕರು(ಗಳು) ಅವರಿಂದ ಪಡೆದ ಲೆಕ್ಕಪರಿಶೋಧನಾ ವರದಿ(ಗಳು) ಅಥವಾ ಕಂಪನಿಯಲ್ಲಿ ಲಭ್ಯವಿರುವ ಸಂಬಂಧಿತ ಸಾಮಗ್ರಿಗಳು/ದಾಖಲೆಗಳು ಮತ್ತು ಸಲ್ಲಿಸಿದ ಲೆಕ್ಕಪರಿಶೋಧನಾ ವರದಿ(ಗಳು) ಅನಿರೀಕ್ಷವಾಗಿ ಉಳಿದಿದ್ದರೆ ಅಥವಾ ಸಾಲಗಾರರ ಅಸಹಕಾರದಿಂದಾಗಿ ವಿಳಂಬವಾದರೆ, ಕಂಪನಿಯು ಸಾಲ ಖಾತೆಯ ಸ್ಥಿತಿಯನ್ನು ವಂಚನೆ ಅಥವಾ ಇನ್ಯಾವುದೇ ರೀತಿಯಲ್ಲಿ ತೀರ್ಮಾನಿಸುತ್ತದೆ. ಸಾಲ ಖಾತೆಯ ಸ್ಥಿತಿಯನ್ನು ವಂಚನೆ ಅಥವಾ ಇನ್ಯಾವುದೇ ರೀತಿಯಲ್ಲಿ ತೀರ್ಮಾನಿಸುವಲ್ಲಿ ಕಂಪನಿಯು ಆರ್‌ಬಿಐ ನ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳನ್ನು ಅನುಸರಿಸುತ್ತದೆ.

Chola Murugappa Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
 Guindy, Chennai 600 032, India. Email : customercare@chola.murugappa.com
 Toll-Free No.: 1800 102 4565 | CIN : L65993TN1978PLC007576

4. ಸಂಸ್ಥೆಯೊಂದಿಗೆ ಸಾಲಗಾರನಿಗೆ ಒಂದಕ್ಕಿಂತ ಹೆಚ್ಚು ಸಾಲ ಖಾತೆಗಳು ಇದ್ದರೆ, ಅವುಗಳಲ್ಲಿ ಒಂದನ್ನು ಸಂಸ್ಥೆ ವಂಚನೆಯಾಗಿ ಗುರುತಿಸಿದಲ್ಲಿ, ಸಂಸ್ಥೆಗೆ ಸಾಲಗಾರನ ಇತರೆ ಖಾತೆಗಳ ಕುರಿತು ಮೇಲ್ಕಂಡ ತಪಾಸಣೆಯನ್ನು ನಡೆಸುವ ಹಕ್ಕು ಇರುತ್ತದೆ
5. ಸಾಲಗಾರರ / ಅದರ ಗುಂಪು ಕಂಪನಿಗಳ ಸಾಲ ಖಾತೆಗಳಲ್ಲಿನ ವಂಚನೆಯ ಘಟನೆಗಳನ್ನು ಪೊಲೀಸರು, ಇತರ ಸಂಬಂಧಿತ ಅಧಿಕಾರಿಗಳು ಮತ್ತು/ಅಥವಾ ಆರ್‌ಬಿಐ ನಂತಹ ಸೂಕ್ತ ಕಾನೂನು ಜಾರಿ ಸಂಸ್ಥೆಗಳಿಗೆ ವರದಿ ಮಾಡಲು ಕಂಪನಿಯು ಅರ್ಹವಾಗಿರುತ್ತದೆ.

12. ಸರಿಹೊಂದಿಸುವುದು:

(a) ಈ ಸಾಲ ಒಪ್ಪಂದದ ಅಡಿಯಲ್ಲಿ ಬಾಕಿ ಇರುವ ಮತ್ತು ಪಾವತಿಸಬೇಕಾದ ಯಾವುದೇ ಪಾವತಿಯನ್ನು ಸಾಲಗಾರರು ಕಂಪನಿಯು ಸೂಕ್ತವೆಂದು ಭಾವಿಸುವ ಯಾವುದೇ ಕ್ರಮದಲ್ಲಿ ಬಾಕಿಗಳಿಗೆ ಪಾವತಿಸುವ ಹಕ್ಕನ್ನು ಕಂಪನಿಯು ಹೊಂದಿರುತ್ತದೆ:

1. ಅಸಲು ಬಾಕಿ ಮರುಪಾವತಿ.
2. ಬಡ್ಡಿ.
3. ದಂಡದ ಶುಲ್ಕಗಳು, ಯಾವುದಾದರೂ ಇದ್ದರೆ.
4. ಖರ್ಚುಗಳು, ಶುಲ್ಕಗಳು, ವೆಚ್ಚಗಳು ಮತ್ತು ಇತರ ಹಣಗಳ ಮೇಲಿನ ಬಡ್ಡಿ.
5. ಖರ್ಚುಗಳು, ಶುಲ್ಕಗಳು, ವೆಚ್ಚಗಳು ಮತ್ತು ಇತರ ಹಣಗಳು.

ಈ ಸಾಲ ಒಪ್ಪಂದದ ಜೊತೆಗೆ, ಸಾಲಗಾರ/ಜಾಮೀನುದಾರರು ಕಂಪನಿಯೊಂದಿಗೆ ತಮ್ಮ ಹೆಸರಿನಲ್ಲಿ ಅಥವಾ ತಮ್ಮ ನಾಮನಿರ್ದೇಶಿತರುಗಳು ಅಥವಾ ಪ್ರತಿನಿಧಿಗಳ ಹೆಸರಿನಲ್ಲಿ, ಸಾಲಗಾರ/ಬಾಡಿಗೆದಾರ/ಗುತ್ತಿಗೆದಾರ ಅಥವಾ ಜಾಮೀನುದಾರರಾಗಿ ಯಾವುದೇ ಇತರ ಸಾಲ ಅಥವಾ ಇತರ ಒಪ್ಪಂದಗಳನ್ನು ಈಗಾಗಲೇ ಮಾಡಿಕೊಂಡಿದ್ದರೆ ಅಥವಾ ಭವಿಷ್ಯದಲ್ಲಿ ಮಾಡಿಕೊಂಡರೆ, ಪಕ್ಷಗಳು ಇವುಗಳನ್ನು ಒಪ್ಪುತ್ತವೆ:

(b) ಸಾಲಗಾರ/ಖಾತೆದಾರರು ಅಥವಾ ಅವರ ನಾಮಿನಿಗಳು, ಈ ಸಾಲ ಒಪ್ಪಂದದಡಿಯಲ್ಲಿ ಪ್ರತಿನಿಧಿಗಳು ಮಾಡಿದ ಯಾವುದೇ ಪಾವತಿಯನ್ನು "ಖಾತೆಯಲ್ಲಿ ಪಾವತಿ" ಎಂದು ಮಾತ್ರ ಪರಿಗಣಿಸಲಾಗುತ್ತದೆ ಮತ್ತು ಸಾಲದ ಅವಧಿಯಲ್ಲಿ ಅಥವಾ ನಂತರ ಕಂಪನಿಯು ಸೂಕ್ತವೆಂದು ಭಾವಿಸಿದಂತೆ ಯಾವುದೇ ನಿರ್ದಿಷ್ಟ ಸೂಚನೆಗಳನ್ನು ಗಣಿಸದೆ ಕಂಪನಿಯು ತನ್ನ ಸ್ವಂತ ವಿವೇಚನೆಯಂತೆ ಸಾಲಗಾರ, ಅವರ ನಾಮಿನಿಗಳು ಅಥವಾ ಕಂಪನಿಯೊಂದಿಗೆ ಪ್ರತಿನಿಧಿಗಳು ಮಾಡಿಕೊಂಡ ಯಾವುದೇ ಒಪ್ಪಂದಗಳ ಖಾತೆಗೆ ಸರಿಹೊಂದಿಸಬಹುದು.

13. ಸಾಲಗಾರ ಮತ್ತು ಜಾಮೀನುದಾರರ ಒಪ್ಪಂದಗಳು ಮತ್ತು ಪ್ರಾತಿನಿಧ್ಯಗಳು:

Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
 Guindy, Chennai 600 032, India. Email : customercare@chola.murugappa.com
 Toll-Free No.: 1800 102 4565 | CIN : L65993TN1978PLC007576

ಸಾಲಗಾರ ಮತ್ತು ಜಾಮೀನುದಾರರು ಕಂಪನಿಗೆ ಈ ಕೆಳಗಿನವುಗಳನ್ನು ದೃಢೀಕರಿಸುತ್ತಾರೆ, ಅಂಗೀಕರಿಸುತ್ತಾರೆ ಮತ್ತು ಘೋಷಿಸುತ್ತಾರೆ

- ಸಾಲಗಾರ ಮತ್ತು ಜಾಮೀನುದಾರರು ಸಾಮಾನ್ಯವಾಗಿ ಭಾರತದಲ್ಲಿ ವಾಸಿಸುವ ಭಾರತೀಯ ನಾಗರಿಕರಾಗಿದ್ದಾರೆ ಮತ್ತು ಈ ಸಾಲದ ಅವಧಿಯಲ್ಲಿ ಹಾಗೆಯೇ ಮುಂದುವರಿಯುತ್ತಾರೆ.
- ಸಾಲಗಾರ/ಜಾಮೀನುದಾರರು ಈ ಸಾಲ ಒಪ್ಪಂದವನ್ನು ಮಾಡಿಕೊಳ್ಳಲು ಮತ್ತು ಕಾರ್ಯಗತಗೊಳಿಸಲು ಸೂಕ್ತ ಕಾನೂನು ಸಾಮರ್ಥ್ಯವನ್ನು ಹೊಂದಿದ್ದಾರೆ. ಸಾಲಗಾರ/ಜಾಮೀನುದಾರರು ಈ ಸಾಲ ಒಪ್ಪಂದದಲ್ಲಿ ಒದಗಿಸಲಾದ ರೀತಿಯಲ್ಲಿ ಬಾಧ್ಯತೆಗಳನ್ನು ಕಾರ್ಯಗತಗೊಳಿಸಲು ಮತ್ತು ಅಂಗೀಕರಿಸಲು ಯಾವುದೇ ಕಾನೂನು, ಶಾಸನ, ತೀರ್ಪು, ನಿರ್ಣಯ, ಒಪ್ಪಂದ ಅಥವಾ ಇತರ ರೀತಿಯಲ್ಲಿ ನಿರ್ಬಂಧಿಸಲ್ಪಟ್ಟಿಲ್ಲ ಅಥವಾ ತಡೆಯಲ್ಪಟ್ಟಿಲ್ಲ. ಕಾರ್ಯಗತಗೊಳಿಸಿದ ನಂತರ, ಈ ಸಾಲ ಒಪ್ಪಂದವು ಸಾಲಗಾರ/ಜಾಮೀನುದಾರರ ಮಾನ್ಯವಾಗಿರುತ್ತದೆ ಮತ್ತು ಕಾನೂನುಬದ್ಧವಾಗಿ ನಿರ್ಬಂಧಕವಾಗಿರುತ್ತದೆ, ಇದು ಈ ಸಾಲ ಒಪ್ಪಂದದ ಪ್ರಕಾರ ಅವರ ವಿರುದ್ಧ ಜಾರಿಯಾಗಬಹುದು.
- ಈ ಸಾಲ ಒಪ್ಪಂದದ ಕಾರ್ಯಗತಗೊಳಿಸುವಿಕೆಯು ಯಾವುದೇ ಕಾನೂನು/ಸಾಂವಿಧಾನಿಕ ದಾಖಲೆಗಳೊಂದಿಗೆ ಅಥವಾ ಸಾಲಗಾರ/ಜಾಮೀನುದಾರರ ಮೇಲೆ ಬದ್ಧವಾಗಿರುವ ಯಾವುದೇ ಇತರ ದಾಖಲೆಯೊಂದಿಗೆ ಸಂಘರ್ಷವನ್ನು ಹೊಂದಿಲ್ಲ.
- ಈ ಸಾಲ ಒಪ್ಪಂದಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ಎಲ್ಲಾ ಅಧಿಕಾರಗಳು, ಅನುಮೋದನೆಗಳು, ಒಪ್ಪಿಗೆಗಳು, ಪರವಾನಗಿಗಳು ಮತ್ತು ಅನುಮತಿಗಳಿಗೆ ಸಂಪೂರ್ಣ ಬಲ ಮತ್ತು ಪರಿಣಾಮವನ್ನು ನೀಡಲು ಅಗತ್ಯವಿರುವ ಎಲ್ಲವನ್ನೂ ಸಾಲಗಾರ/ಜಾಮೀನುದಾರರು ಪಡೆದುಕೊಂಡಿದ್ದಾರೆ ಮತ್ತು ಪೂರೈಸಿದ್ದಾರೆ.
- ಕಂಪನಿ ಅಥವಾ ಕಂಪನಿಯ ಯಾವುದೇ ಇತರ ಅಧಿಕೃತ ಪ್ರತಿನಿಧಿ ಕಳುಹಿಸಿದ ಎಲ್ಲಾ ಖಾತೆಗಳ ತಪ್ಪೆಯನ್ನು ಸಾಲಗಾರ ಮತ್ತು ಜಾಮೀನುದಾರರು ಸ್ವೀಕರಿಸುವುದು ಸಾಲಗಾರರಿಂದ ಬಾಕಿ ಇರುವ ಯಾವುದೇ ಮೊತ್ತದ ನಿಖರತೆಗೆ ನಿರ್ಣಾಯಕ ಪುರಾವೆಯಾಗಿರುತ್ತದೆ.
- ಯಾವುದೇ ಪತ್ರವ್ಯವಹಾರವನ್ನು ಸಾಲಗಾರರು/ಜಾಮೀನುದಾರರು ನೀಡಿದ ವಿಳಾಸಕ್ಕೆ ತಿಳಿಸಬೇಕು ಮತ್ತು ಅದನ್ನು ಕಳುಹಿಸಿದ ದಿನಾಂಕದಿಂದ 2 ದಿನಗಳಲ್ಲಿ ವಿಳಾಸದಾರರಿಗೆ ತಲುಪಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ ಮತ್ತು ಸಾಲಗಾರರು ಮತ್ತು ಜಾಮೀನುದಾರರ ವಿಳಾಸದಲ್ಲಿ ಯಾವುದೇ ಬದಲಾವಣೆಯ ಸಂದರ್ಭದಲ್ಲಿ, ಅವರು ಅದನ್ನು ತಕ್ಷಣವೇ ಕಂಪನಿಗೆ ತಿಳಿಸಬೇಕು, ಹಾಗೆ ಮಾಡಲು ವಿಫಲವಾದರೆ ಅವರು ಕೊನೆಯದಾಗಿ ನೀಡಿದ ವಿಳಾಸಕ್ಕೆ ಕಳುಹಿಸಿದ ನೋಟೀಸ್ ಅಥವಾ ಪತ್ರವನ್ನು ಅವರಿಗೆ ತಲುಪಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ.
- ಸಾಲ ಒಪ್ಪಂದದ ಅಡಿಯಲ್ಲಿ ಕಂಪನಿಯ ಹಕ್ಕುಗಳು ಮತ್ತು ಬಾಧ್ಯತೆಗಳನ್ನು ಕಂಪನಿಯ ಆಯ್ಕೆಯ ಯಾವುದೇ ವ್ಯಕ್ತಿ(ಗಳಿಗೆ) ಸಂಪೂರ್ಣವಾಗಿ ಅಥವಾ ಭಾಗಶಃ ಮಾರಾಟ ಮಾಡಲು, ನಿಯೋಜಿಸಲು ಅಥವಾ ವರ್ಗಾಯಿಸಲು ಕಂಪನಿಯು ಅರ್ಹವಾಗಿರುತ್ತದೆ ಮತ್ತು ಸಾಲಗಾರರು/ಜಾಮೀನುದಾರರಿಗೆ ಯಾವುದೇ ಸೂಚನೆ ಇಲ್ಲದೆ ಕಂಪನಿಯು ನಿರ್ಧರಿಸಬಹುದಾದ ರೀತಿಯಲ್ಲಿ ಮತ್ತು ಅಥವಾ ನಿಯಮಗಳಲ್ಲಿ ಮತ್ತು ಮಾಡಬಹುದಾದ ಅಂತಹ ಯಾವುದೇ ಮಾರಾಟ, ನಿಯೋಜನೆ ಅಥವಾ ವರ್ಗಾವಣೆಗೆ ಸಾಲಗಾರರು/ಜಾಮೀನುದಾರರ ಬದ್ಧರಾಗಿರುತ್ತಾರೆ ಮತ್ತು ಅವರು ಈ ಸಾಲ ಒಪ್ಪಂದದ ಪ್ರಯೋಜನ ಅಥವಾ ಬಾಧ್ಯತೆಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ನಿಯೋಜಿಸಲು ಅರ್ಹರಾಗಿರುವುದಿಲ್ಲ.

Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
 Guindy, Chennai 600 032, India. Email : customercare@chola.murugappa.com
 Toll-Free No.: 1800 102 4565 | CIN : L65993TN1978PLC007576

- h. ಸಾಲಗಾರನನ್ನು ಪ್ರತಿನಿಧಿಸುವ ವ್ಯಕ್ತಿಯ ಸಾಲ ಪಡೆಯುವ ಅಧಿಕಾರದ ಅನುಪಸ್ಥಿತಿ ಅಥವಾ ದೌರ್ಬಲ್ಯ, ಅಥವಾ ಅದರ ಅನುಷ್ಠಾನದಲ್ಲಿನ ಯಾವುದೇ ಅಕ್ರಮವು, ಅಂತಹ ಅನುಪಸ್ಥಿತಿ, ದೌರ್ಬಲ್ಯ ಅಥವಾ ಅಕ್ರಮದ ಹೊರತಾಗಿಯೂ, ಈ ಸಾಲ ಒಪ್ಪಂದದ ಅಡಿಯಲ್ಲಿ ಸಾಲಗಾರ ಮತ್ತು ಜಾಮೀನುದಾರರ ವಿರುದ್ಧ ಕಂಪನಿಯು ಹೊಂದಿರುವ ಹಕ್ಕುಗಳ ಮೇಲೆ ಪರಿಣಾಮ ಬೀರುವುದಿಲ್ಲ.
- i. ಯಾವುದೇ ವ್ಯಕ್ತಿ ಅಥವಾ ಅಧಿಕಾರಿಯಿಂದ ಬಂದ ಹಕ್ಕುಪತ್ರ ಅಥವಾ ನೋಟೀಸ್. ಇದಲ್ಲದೆ, ಸಾಲಗಾರನು ವಹಿವಾಟಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಮತ್ತು ಭವಿಷ್ಯದ ಎಲ್ಲಾ ತೆರಿಗೆಗಳು, ಮೌಲ್ಯಮಾಪನಗಳು, ದರಗಳು, ಸುಂಕಗಳು, ಶುಲ್ಕಗಳು ಮತ್ತು ಇತರ ಸುಂಕಗಳು, ಹೊರಪಾವತಿಗಳು ಮತ್ತು ಬಾಧ್ಯತೆಗಳನ್ನು ಭರಿಸುತ್ತಾರೆ ಮತ್ತು ಪಾವತಿಸುತ್ತಾರೆ. ಇದರ ಜೊತೆಯಲ್ಲಿ, ಸರ್ಕಾರವು ಈ ಸಾಲ ಒಪ್ಪಂದಕ್ಕೆ ಪ್ರವೇಶಿಸುವುದಕ್ಕಿಂದು ಕಂಪನಿಯು ಪಾವತಿಸಬಹುದಾದ ಅಥವಾ ವಿಧಿಸಬಹುದಾದ ಯಾವುದೇ ದರಗಳು, ಶುಲ್ಕಗಳು, ತೆರಿಗೆಗಳು, ಸುಂಕಗಳು ಮತ್ತು/ಅಥವಾ ಹಣ ಅಥವಾ ಇಲ್ಲಿನ ವಹಿವಾಟು ಅಥವಾ ಕಂಪನಿಯು ಪಾವತಿಸುವ ಅಥವಾ ಪಾವತಿಸಬೇಕಾದ ಯಾವುದೇ ಮೊತ್ತವನ್ನು ಹೆಚ್ಚಿಸಿದಲ್ಲಿ ಕಂತುಗಳ ಮೊತ್ತವು ಸ್ವಯಂಚಾಲಿತವಾಗಿ ಹೆಚ್ಚುವಾಗುತ್ತದೆ.
- j. ಸಾಲಗಾರ/ಜಾಮೀನುದಾರರ ವಿರುದ್ಧ ಯಾವುದೇ ರೀತಿಯ ಮೊಕದ್ದಮೆಗಳು, ಕ್ರಮಗಳು ಅಥವಾ ಕ್ಲೈಮ್‌ಗಳು ಬಾಕಿ ಉಳಿದಿಲ್ಲ ಅಥವಾ ದಾವೆ ಹೂಡುವ ಅಥವಾ ತೆಗೆದುಕೊಳ್ಳುವ ಸಾಧ್ಯತೆಯಿಲ್ಲ (ನಾಗರಿಕ ಅಥವಾ ಅಪರಾಧಿಕ ಅಥವಾ ಇನ್ಯಾವುದೇ ಆಗಿರಲಿ) ಎಂದು ಖಚಿತಪಡಿಸುತ್ತಾರೆ.
- k. ತೆರಿಗೆ ಅಥವಾ ಯಾವುದೇ ಇತರ ವಿಷಯಕ್ಕೆ ಸಂಬಂಧಿಸಿದ ಯಾವುದೇ ಕಾನೂನಿಗೆ ಸಂಬಂಧಿಸಿದಂತೆ ಸಾಲಗಾರ/ಜಾಮೀನುದಾರರ ಹಕ್ಕುಗಳು ಅಥವಾ ಸ್ಥಿತಿಗೆ ಸಂಬಂಧಿಸಿದ ಯಾವುದೇ ಕ್ಲೈಮ್‌ಗೆ ಕಂಪನಿಯು ಯಾವುದೇ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ ಎಂದು ಖಚಿತಪಡಿಸುತ್ತಾರೆ.
- l. ಸಾಲದ ಅರ್ಜಿ ಮತ್ತು ಶೆಡ್ಯೂಲ್ ನಲ್ಲಿ ಉಲ್ಲೇಖಿಸಲಾದ ಉದ್ದೇಶಕ್ಕಾಗಿ ಮಾತ್ರ ಸಂಪೂರ್ಣ ಸಾಲವನ್ನು ಬಳಸಬೇಕು ಮತ್ತು ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆ ಅಥವಾ ರಿಯಲ್ ಎಸ್ಟೇಟ್/ಸಮಾಜವಿರೋಧಿ/ಕಾನೂನುಬಾಹಿರ ಚಟುವಟಿಕೆಗಳು ಸೇರಿದಂತೆ ಉಪಾತ್ಮಕ ಉದ್ದೇಶಗಳಿಗಾಗಿ ಅದನ್ನು ಬಳಸಬಾರದು. ಹಾಗೆ ಮಾಡಲೇಬೇಕೆನ್ನುವ ಬಾಧ್ಯತೆ ಇಲ್ಲದೆ, ಸಾಲಗಾರನ ವೆಚ್ಚದಲ್ಲಿ ಕಂಪನಿಯು ತನ್ನ ಸ್ವಂತ ವಿವೇಚನೆಯಿಂದ ನೇಮಿಸಿದಂತೆ, ಅಗತ್ಯ ಪ್ರಮಾಣೀಕರಣ ಹೊಂದಿರುವ ಯಾವುದೇ ಲೆಕ್ಕಪರಿಶೋಧಕರು ಅಥವಾ ಸಲಹೆಗಾರರ ಮೂಲಕ ಸಾಲದ ಅಂತಿಮ ಬಳಕೆಯನ್ನು ಮೇಲ್ವಿಚಾರಣೆ ಮಾಡುವ ಹಕ್ಕನ್ನು ಕಂಪನಿಯು ಹೊಂದಿರುತ್ತದೆ.
- m. ಇತರ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳಿಂದ ಯಾವುದೇ ಮೊತ್ತವನ್ನು ಸಾಲ ಪಡೆಯುವ ಮೊದಲು ಕಂಪನಿಯು ಪೂರ್ವ ಲಿಖಿತ ಅನುಮತಿಯನ್ನು ಪಡೆಯಬೇಕು.
- n. ಕಂಪನಿಗೆ ಪಾವತಿಸಬೇಕಾದ ಪಾವತಿಗಳ ವಸೂಲಾತಿಯಲ್ಲಿ ಅಥವಾ ವಸೂಲಾತಿ ಮಾಡಲು ಪ್ರಯತ್ನಿಸುವಲ್ಲಿ ಕಂಪನಿಯು ಮಾಡುವ ಯಾವುದೇ ವೆಚ್ಚಗಳನ್ನು ಪಾವತಿಸಲು ಹೊಣೆಗಾರರಾಗುತ್ತೀರಿ, ಇದರಲ್ಲಿ ಅಂಚೆ, ಟೆಲಿಗ್ರಾಫ್‌ಗಳು, ಟೆಲೆಕ್ಸ್, ನೋಂದಾಯಿತ ಪೋಸ್ಟ್‌ಗಳು, ದೂರವಾಣಿ ಕರೆಗಳು, ಕಾನೂನು ಕ್ರಮಗಳು ಮತ್ತು ವಸೂಲಾತಿ ಮಾಡಲು ನಿಯೋಜಿಸಲಾದ ಪ್ರತಿನಿಧಿಗಳ ಹೆಚ್ಚುವರಿ ವೆಚ್ಚಗಳು ಇತ್ಯಾದಿ ಸೇರಿವೆ.
- o. ಸಾಲಗಾರರು ನೀಡಿದ ಎಲ್ಲಾ ವಿವರಗಳು, ಪ್ರಾತಿನಿಧ್ಯಗಳು, ಘೋಷಣೆಗಳು ಮತ್ತು ಮಾಹಿತಿಯು ನಿಜ, ಸರಿಯಾದ, ಸಂಪೂರ್ಣವಾಗಿವೆ ಮತ್ತು ಅಪ್ ಟು ಡೇಟ್, ಮಾನ್ಯ ಮತ್ತು ಎಲ್ಲಾ ವಿಷಯಗಳಲ್ಲಿ ಅಸ್ತಿತ್ವದಲ್ಲಿದೆ ಮತ್ತು ಯಾವುದೇ ಮಾಹಿತಿಯನ್ನು ತಡೆಹಿಡಿಯಲಾಗಿಲ್ಲ. ಸಾಲಗಾರರು ಅಗತ್ಯವಿರುವೆಲ್ಲೆಲ್ಲಾ ಅಗತ್ಯ

Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
Guindy, Chennai 600 032, India. Email : customercare@chola.murugappa.com
Toll-Free No.: 1800 102 4565 | CIN : L65993TN1978PLC007576

ನವೀಕರಣವನ್ನು ಒದಗಿಸಬೇಕು. ಸಾಲಗಾರರ ವಿರುದ್ಧ ಪ್ರಾರಂಭಿಸಲಾದ ಯಾವುದೇ ಮೊಕದ್ದಮೆ, ಮಧ್ಯಸ್ಥಿಕೆ, ಆಡಳಿತಾತ್ಮಕ ಅಥವಾ ಇತರ ಪ್ರಕ್ರಿಯೆಗಳ ಬಗ್ಗೆ ಕಂಪನಿಗೆ ತಕ್ಷಣವೇ ತಿಳಿಸಬೇಕು.

- p. ಕಂಪನಿಯು ಕಾಲಕಾಲಕ್ಕೆ ಸೂಚಿಸಬಹುದಾದ ಕಂಪನಿಯ ನಿಯಮಗಳನ್ನು ಸಾಲಗಾರರು ಪಾಲಿಸಬೇಕು ಮತ್ತು ಅವುಗಳಿಗೆ ಬದ್ಧರಾಗಿರಬೇಕು.
- q. ಕಂಪನಿಯು ಸಾಲಗಾರ/ಜಾಮೀನುದಾರರ ಎಲ್ಲಾ ಸಂಬಂಧಿತ ಖಾತೆಗಳ ಮೇಲೆ ಹೊಣೆಗಾರಿಕೆಯ ಹಕ್ಕನ್ನು ಹೊಂದಿದೆ, ಇದರಲ್ಲಿ ನಂತರ ನಮೂದಿಸಬಹುದಾದ/ಸಾಲಗಾರ/ಜಾಮೀನುದಾರರಿಗೆ ಸಂಬಂಧಿಸಿದ ಇತರ ಖಾತೆಗಳು ಸೇರಿವೆ (ಈ ನಿಟ್ಟಿನಲ್ಲಿ ಸಂಬಂಧಿತ ಖಾತೆಗಳು ಎಂದರೆ ಕಂಪನಿಯಿಂದ ಪಡೆದ ಯಾವುದೇ ಹಣಕಾಸಿನ ಸೌಲಭ್ಯದ ಅಡಿಯಲ್ಲಿ ಸಾಲಗಾರನು ಜಾಮೀನುದಾರನಾಗಿರುವ ಮತ್ತು ಜಾಮೀನುದಾರನು ಸಾಲಗಾರನಾಗಿರುವ ಎಲ್ಲಾ ಖಾತೆಗಳನ್ನು ಒಳಗೊಂಡಿರುತ್ತದೆ).
- r. ಆರ್‌ಬಿಐ ನ ಕೆವೈಸಿ ಮಾರ್ಗಸೂಚಿಗಳಿಂದ ವ್ಯಾಖ್ಯಾನಿಸಲಾದ ಪ್ರಕಾರ, ಸಾಲಗಾರ/ಜಾಮೀನುದಾರರು ತನ್ನ/ಅವನ/ಅವರ ಕುಟುಂಬ ಸದಸ್ಯರು/ನಿಕಟ ಸಂಬಂಧಿಗಳು ರಾಜಕೀಯವಾಗಿ ಬಹಿರಂಗಗೊಂಡ ವ್ಯಕ್ತಿಯಲ್ಲ ಎಂದು ದೃಢೀಕರಿಸುತ್ತಾರೆ. ಮೇಲಿನ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾದಾಗ ಸಾಲಗಾರರು ಕಂಪನಿಗೆ ತಕ್ಷಣವೇ ತಿಳಿಸಲು ಬದ್ಧರಾಗಿರುತ್ತಾರೆ.
- s. ಕಂಪನಿಯ ಕ್ರೆಡಿಟ್ ನೀತಿಗಳ ಹೊರಗಿಡುವ ಪಟ್ಟಿಯಲ್ಲಿರುವ ಯಾವುದೇ ಚಟುವಟಿಕೆಯಲ್ಲಿ ಕಾಲಕಾಲಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಆತ/ಆಕೆ/ಸಂಸ್ಥೆಯು ತೊಡಗಿಸಿಕೊಳ್ಳುವುದಿಲ್ಲ ಅಥವಾ ದೇಶದ ಸಾಮಾಜಿಕ ಮತ್ತು ಆರ್ಥಿಕ ಪರಿಸರಕ್ಕೆ ಅಪಾಯವನ್ನುಂಟುಮಾಡುವ ಅಥವಾ ಪ್ರತಿಕೂಲ ಪರಿಣಾಮ ಬೀರುವ ಯಾವುದೇ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದಿಲ್ಲ ಎಂದು ಸಾಲಗಾರರು ಇಲ್ಲಿ ಪ್ರತಿಜ್ಞೆ ಮಾಡುತ್ತಾರೆ.
- t. ಉದ್ದೇಶಪೂರ್ವಕ ಸುಸ್ತಿ ಸಂಭವಿಸಿದಾಗ, ಸಾಲಗಾರ ಮತ್ತು/ಅಥವಾ ಜಾಮೀನುದಾರರನ್ನು ಉದ್ದೇಶಪೂರ್ವಕ ಸುಸ್ತಿದಾರ ಎಂದು ವರ್ಗೀಕರಿಸುವ ಮತ್ತು ಅದನ್ನು ಕ್ರೆಡಿಟ್ ಮಾಹಿತಿ ಕಂಪನಿಗಳಿಗೆ (ಸಿಬಿಸಿ) ವರದಿ ಮಾಡುವ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನ ವ್ಯಾಪ್ತಿಯ ನಿಯಮಗಳಿಗೆ ಅನುಸಾರವಾಗಿ, ಉದ್ದೇಶಪೂರ್ವಕ ಸುಸ್ತಿದಾರರ ಹೆಸರು, ಛಾಯಾಚಿತ್ರವನ್ನು ಪತ್ರಿಕೆ(ಗಳು) ಮತ್ತು/ಅಥವಾ ತನ್ನ ಸ್ವಂತ ವಿವೇಚನೆಯಂತೆ ಅದು ಸೂಕ್ತವೆಂದು ಪರಿಗಣಿಸುವ ಅಂತಹ ಇತರ ವಿಧಾನಗಳಲ್ಲಿ ಪ್ರಕಟಿಸುವ ಹಕ್ಕನ್ನು ಕಂಪನಿಯು ಹೊಂದಿರುತ್ತದೆ.

‘ಉದ್ದೇಶಪೂರ್ವಕ ಡೀಫಾಲ್ಟ್’ ಮತ್ತು ‘ಉದ್ದೇಶಪೂರ್ವಕ ಸುಸ್ತಿದಾರ’ ಎಂಬ ಪದಗಳು ಭಾರತೀಯ ರಿಸರ್ವ್ ಬ್ಯಾಂಕ್ (ಉದ್ದೇಶಪೂರ್ವಕ ಡೀಫಾಲ್ಟರ್‌ಗಳು ಮತ್ತು ದೊಡ್ಡ ಡೀಫಾಲ್ಟರ್‌ಗಳ ಚಿಕಿತ್ಸೆ) ನಿರ್ದೇಶನಗಳು, 2024 ರ ಅಡಿಯಲ್ಲಿ ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ಅಥವಾ ಹಿಂತೆಗೆದುಕೊಳ್ಳಲಾಗಿರುವಂತೆ ಅರ್ಥವನ್ನು ಹೊಂದಿರುತ್ತವೆ.

ಉದ್ದೇಶಪೂರ್ವಕ ಸುಸ್ತಿದಾರರ ವರ್ಗೀಕರಣಕ್ಕೆ ಸಂಬಂಧಿಸಿದಂತೆ, ಸಾಲಗಾರ ಮತ್ತು ಜಾಮೀನುದಾರರು ಹೆಚ್ಚಿನದಾಗಿ ಒಪ್ಪಿಗೆ ನೀಡುತ್ತಾರೆ:

- i ಸಾಲಗಾರನು ಇಚ್ಛಾಶಕ್ತಿಯಿಂದ ಡೀಫಾಲ್ಟರ್ ಎಂದು ಘೋಷಿಸಲ್ಪಟ್ಟಿಲ್ಲ. ಈ ಸಾಲವನ್ನು ಅಥವಾ ಅದರ ಯಾವುದೇ ಭಾಗವನ್ನು ಮಂಜೂರಾದ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು. ಕಂಪನಿಗೆ ಹಣದ ಬಳಕೆಯ

Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
 Guindy, Chennai 600 032, India. Email : customercare@chola.murugappa.com
 Toll-Free No.: 1800 102 4565 | CIN : L65993TN1978PLC007576

ಕುರಿತು ಸಾಲಗಾರನ ಲೆಕ್ಕಪರಿಶೋಧಕರಿಂದ ನಿರ್ದಿಷ್ಟ ಪ್ರಮಾಣಪತ್ರ ಬೇಕಾದರೆ, ಕಂಪನಿಗೆ ಆ ಪ್ರಮಾಣಪತ್ರವನ್ನು ಸಾಲಗಾರ ಅಥವಾ ಅವರ ಲೆಕ್ಕಪರಿಶೋಧಕರಿಂದ ಬೇಡುವ ಹಕ್ಕು ಇರುತ್ತದೆ

14. ಜಾಮೀನುದಾರರ ಹೊಣೆಗಾರಿಕೆಗಳು:

- ಈ ಸಾಲ ಒಪ್ಪಂದದ ಅಡಿಯಲ್ಲಿ ಸಾಲಗಾರರು ನಿಗದಿತ ದಿನಾಂಕದಂದು ಕಂತುಗಳನ್ನು ಪಾವತಿಸಲು ಅಥವಾ ಯಾವುದೇ ಹೊಣೆಗಾರಿಕೆಗಳನ್ನು ಪೂರೈಸಲು ವಿಫಲವಾದರೆ, ಜಾಮೀನುದಾರರು ಈ ಮೂಲಕ ಕಂಪನಿಗೆ ಬೇಡಿಕೆಯ ಮೇರೆಗೆ ಅಂತಹ ಯಾವುದೇ ಮೊತ್ತವನ್ನು ವಿವಾದ ಅಥವಾ ನಿರಾಕರಣೆ ಇಲ್ಲದೆ ಪಾವತಿಸಲು ಭರವಸೆ ನೀಡುತ್ತಾರೆ, ಅಂಗೀಕರಿಸುತ್ತಾರೆ ಮತ್ತು ಹೊಣೆಗಾರರಾಗಿರುತ್ತಾರೆ. ಆದಾಗ್ಯೂ, ಯಾವುದೇ ಸುಸ್ತಿ ಸಂಭವಿಸಿದಾಗ ಕಂಪನಿಯು ಬೇಡಿಕೆ ಸಲ್ಲಿಸುವಲ್ಲಿ ವಿಫಲತೆ ಅಥವಾ ವಿಳಂಬ ಮಾಡಿದರೆ, ಈ ಸಾಲ ಒಪ್ಪಂದದ ಅಡಿಯಲ್ಲಿ ಜಾಮೀನುದಾರರ ಹೊಣೆಗಾರಿಕೆಯಿಂದ ಮುಕ್ತವಾಗುವುದಿಲ್ಲ.
- ಇದರ ಅಡಿಯಲ್ಲಿ ಜಾಮೀನುದಾರರ ಹೊಣೆಗಾರಿಕೆಯು, ಕಂತುಗಳು, ಬಡ್ಡಿ, ದಂಡ ಶುಲ್ಕಗಳು, ಶುಲ್ಕಗಳು, ಫೀ, ವೆಚ್ಚಗಳು ಮತ್ತು ಈ ಸಾಲ ಒಪ್ಪಂದದ ಅಡಿಯಲ್ಲಿ ಸಾಲಗಾರನು ಕಂಪನಿಗೆ ಪಾವತಿಸಬೇಕಾದ ಯಾವುದೇ ಇತರ ಬಾಕಿಗಳನ್ನು ಒಳಗೊಂಡಂತೆ ಉಳಿದಿರುವ ಎಲ್ಲಾ ಮೊತ್ತಗಳಿಗೆ ಸಾಲಗಾರರ ಹೊಣೆಗಾರಿಕೆಯೊಂದಿಗೆ ಸಮಾನವಾಗಿರುತ್ತದೆ.
- ಜಾಮೀನುದಾರರು ತಮ್ಮ ಹೊಣೆಗಾರಿಕೆಯು ಕೇವಲ ಜಾಮೀನುದಾರನಾಗಿ ಅಲ್ಲದೇ ಪ್ರಾಥಮಿಕ ಸಾಲಗಾರರ ಹೊಣೆಗಾರಿಕೆಯಾಗಿರುತ್ತದೆ ಮತ್ತು ಕಂಪನಿಯು ಸಾಲಗಾರನಿಗೆ ನೀಡಿದ ಯಾವುದೇ ಸೌಲಭ್ಯ ಅಥವಾ ಸಮಯದ ಕಾರಣದಿಂದಾಗಿ ಅಥವಾ ಈ ಸಾಲ ಒಪ್ಪಂದದ ಅಡಿಯಲ್ಲಿ ಹೇಳಲಾದ ಸಾಲದ ಯಾವುದೇ ಬಾಕಿ ಅಥವಾ ಮರುಪಾವತಿಯಲ್ಲಿ ಅಥವಾ ಪ್ರಸ್ತಾಪಿಸಲಾದ ಯಾವುದೇ ಭದ್ರತೆಗೆ ಸಂಬಂಧಿಸಿದಂತೆ ತೋರಿಸಲಾದ ಯಾವುದೇ ವಿನಾಯಿತಿ ಅಥವಾ ಮುಂದೂಡಿಕೆಯ ಕಾರಣದಿಂದಾಗಿ ಜಾಮೀನನ್ನು ದುರ್ಬಲಗೊಳಿಸಲಾಗುವುದಿಲ್ಲ ಅಥವಾ ಬಿಡುಗಡೆ ಮಾಡಲಾಗುವುದಿಲ್ಲ ಎಂದು ಜಾಮೀನುದಾರರು ಒಪ್ಪುತ್ತಾರೆ. ಅಂತಹ ಯಾವುದೇ ಸೌಲಭ್ಯ, ಸಮಯ ಅಥವಾ ನೀಡಲಾದ ಅಥವಾ ತೋರಿಸಲಾದ ವಿನಾಯಿತಿಯನ್ನು ಜಾಮೀನುದಾರರ ಒಪ್ಪಿಗೆ ಮತ್ತು ಸೂಕ್ತ ಸೂಚನೆಯ ನಂತರವೇ ನೀಡಲಾಗಿದೆ ಎಂದು ಪರಿಗಣಿಸಲಾಗುತ್ತದೆ.
- ಜಾಮೀನುದಾರರು ಜಾಮೀನುದಾರರ ಹೊಣೆಗಾರಿಕೆಯು, ಕಂತುಗಳು, ಬಡ್ಡಿ, ದಂಡ ಶುಲ್ಕಗಳು, ಶುಲ್ಕಗಳು, ಫೀ, ವೆಚ್ಚಗಳು ಮತ್ತು ಈ ಸಾಲ ಒಪ್ಪಂದದ ಅಡಿಯಲ್ಲಿ ಸಾಲಗಾರನು ಕಂಪನಿಗೆ ಪಾವತಿಸಬೇಕಾದ ಯಾವುದೇ ಇತರ ಬಾಕಿಗಳನ್ನು ಒಳಗೊಂಡಂತೆ ಉಳಿದಿರುವ ಎಲ್ಲಾ ಮೊತ್ತಗಳಿಗೆ ಸಾಲಗಾರರ ಹೊಣೆಗಾರಿಕೆಯೊಂದಿಗೆ ಸಮಾನವಾಗಿರುತ್ತದೆ.
- ಜಾಮೀನುದಾರರು ತಮ್ಮ ಹೊಣೆಗಾರಿಕೆಯು ಕೇವಲ ಜಾಮೀನುದಾರನಾಗಿ ಅಲ್ಲದೇ ಪ್ರಾಥಮಿಕ ಸಾಲಗಾರರ ಹೊಣೆಗಾರಿಕೆಯಾಗಿರುತ್ತದೆ ಮತ್ತು ಕಂಪನಿಯು ಸಾಲಗಾರನಿಗೆ ನೀಡಿದ ಯಾವುದೇ ಸೌಲಭ್ಯ ಅಥವಾ ಸಮಯದ ಕಾರಣದಿಂದಾಗಿ ಅಥವಾ ಈ ಸಾಲ ಒಪ್ಪಂದದ ಅಡಿಯಲ್ಲಿ ಹೇಳಲಾದ ಸಾಲದ ಯಾವುದೇ ಬಾಕಿ ಅಥವಾ ಮರುಪಾವತಿಯಲ್ಲಿ ಅಥವಾ ಪ್ರಸ್ತಾಪಿಸಲಾದ ಯಾವುದೇ ಭದ್ರತೆಗೆ ಸಂಬಂಧಿಸಿದಂತೆ ತೋರಿಸಲಾದ ಯಾವುದೇ ವಿನಾಯಿತಿ ಅಥವಾ ಮುಂದೂಡಿಕೆಯ ಕಾರಣದಿಂದಾಗಿ ಜಾಮೀನನ್ನು ದುರ್ಬಲಗೊಳಿಸಲಾಗುವುದಿಲ್ಲ ಅಥವಾ ಬಿಡುಗಡೆ ಮಾಡಲಾಗುವುದಿಲ್ಲ ಎಂದು ಜಾಮೀನುದಾರರು ಒಪ್ಪುತ್ತಾರೆ. ಅಂತಹ ಯಾವುದೇ ಸೌಲಭ್ಯ, ಸಮಯ ಅಥವಾ ನೀಡಲಾದ ಅಥವಾ ತೋರಿಸಲಾದ ವಿನಾಯಿತಿಯನ್ನು ಜಾಮೀನುದಾರರ ಒಪ್ಪಿಗೆ ಮತ್ತು ಸೂಕ್ತ ಸೂಚನೆಯ ನಂತರವೇ ನೀಡಲಾಗಿದೆ ಎಂದು ಪರಿಗಣಿಸಲಾಗುತ್ತದೆ.
- ಜಾಮೀನುದಾರರು ತಮ್ಮ ಹೊಣೆಗಾರಿಕೆಯು ಕೇವಲ ಜಾಮೀನುದಾರನಾಗಿ ಅಲ್ಲದೇ ಪ್ರಾಥಮಿಕ ಸಾಲಗಾರರ ಹೊಣೆಗಾರಿಕೆಯಾಗಿರುತ್ತದೆ ಮತ್ತು ಕಂಪನಿಯು ಸಾಲಗಾರನಿಗೆ ನೀಡಿದ ಯಾವುದೇ ಸೌಲಭ್ಯ ಅಥವಾ ಸಮಯದ ಕಾರಣದಿಂದಾಗಿ ಅಥವಾ ಈ ಸಾಲ ಒಪ್ಪಂದದ ಅಡಿಯಲ್ಲಿ ಹೇಳಲಾದ ಸಾಲದ ಯಾವುದೇ ಬಾಕಿ ಅಥವಾ ಮರುಪಾವತಿಯಲ್ಲಿ ಅಥವಾ ಪ್ರಸ್ತಾಪಿಸಲಾದ ಯಾವುದೇ ಭದ್ರತೆಗೆ ಸಂಬಂಧಿಸಿದಂತೆ ತೋರಿಸಲಾದ ಯಾವುದೇ ವಿನಾಯಿತಿ ಅಥವಾ ಮುಂದೂಡಿಕೆಯ ಕಾರಣದಿಂದಾಗಿ ಜಾಮೀನನ್ನು ದುರ್ಬಲಗೊಳಿಸಲಾಗುವುದಿಲ್ಲ ಅಥವಾ ಬಿಡುಗಡೆ ಮಾಡಲಾಗುವುದಿಲ್ಲ ಎಂದು ಜಾಮೀನುದಾರರು ಒಪ್ಪುತ್ತಾರೆ. ಅಂತಹ ಯಾವುದೇ ಸೌಲಭ್ಯ, ಸಮಯ ಅಥವಾ ನೀಡಲಾದ ಅಥವಾ ತೋರಿಸಲಾದ ವಿನಾಯಿತಿಯನ್ನು ಜಾಮೀನುದಾರರ ಒಪ್ಪಿಗೆ ಮತ್ತು ಸೂಕ್ತ ಸೂಚನೆಯ ನಂತರವೇ ನೀಡಲಾಗಿದೆ ಎಂದು ಪರಿಗಣಿಸಲಾಗುತ್ತದೆ.

Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
 Guindy, Chennai 600 032, India. Email : customercare@chola.murugappa.com
 Toll-Free No.: 1800 102 4565 | CIN : L65993TN1978PLC007576

- f. ಕಂಪನಿಯು ಜಾಮೀನುದಾರರಿಗೆ ಸೂಚನೆ ನೀಡದೆ ಮತ್ತು ಈ ಜಾಮೀನಿನ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರದಂತೆ, ಯಾವುದೇ ಸಮಯದಲ್ಲಿ ಮತ್ತು ಯಾವುದೇ ರೀತಿಯಲ್ಲಿ ಈ ಸಾಲ ಒಪ್ಪಂದದ ಅಡಿಯಲ್ಲಿ ಸಾಲಗಾರರಿಂದ ಅಥವಾ ಯಾವುದೇ ಇತರ ಪರಿಹಾರಗಳಿಂದ ಕಂಪನಿಗೆ ಬರಬೇಕಾದ ಕಂತುಗಳು ಅಥವಾ ಇತರ ಹಣದ ಪಾವತಿಯನ್ನು ಜಾರಿಗೊಳಿಸಲು ಅಥವಾ ಸಾಲಗಾರರು ಮತ್ತು ಜಾಮೀನುದಾರರಿಗೆ ಸಮಯ ಅಥವಾ ಯಾವುದೇ ಇತರ ರೀತಿಯ ಒಳಗೊಳ್ಳುವಿಕೆ ಅಥವಾ ಸೌಲಭ್ಯವನ್ನು ಜಾರಿಗೊಳಿಸುವುದನ್ನು ತಡೆಯಲು ಕಂಪನಿಗೆ ಕಾಯ್ದಿರಿಸಿದ ಯಾವುದೇ ಅಧಿಕಾರ ಅಥವಾ ಅಧಿಕಾರಗಳನ್ನು ಚಲಾಯಿಸಲು ಪೂರ್ಣ ಸ್ವಾತಂತ್ರ್ಯವನ್ನು ಹೊಂದಿರುತ್ತದೆ, ಮೇಲೆ ಉಲ್ಲೇಖಿಸಲಾದ ವಿಷಯಗಳಿಗೆ ಸಂಬಂಧಿಸಿದಂತೆ ಕಂಪನಿಯು ತನ್ನ ಸ್ವಾತಂತ್ರ್ಯವನ್ನು ಚಲಾಯಿಸುವುದರಿಂದ ಅಥವಾ ಕಂಪನಿಯ ಕಡೆಯಿಂದ ಯಾವುದೇ ಕೃತ್ಯ ಅಥವಾ ಲೋಪದಿಂದ ಜಾಮೀನುದಾರರಿಗೆ ಕಾನೂನಿನಡಿಯಲ್ಲಿ ಯಾವುದೇ ಇತರ ವಿಷಯ ಅಥವಾ ಸಂಂಗತಿಯಿಂದ ಬಿಡುಗಡೆ ಸಿಗುವುದಿಲ್ಲ, ಆದರೆ ಈ ನಿಬಂಧನೆಯು, ಮತ್ತು ಈ ಜಾಮೀನಿನ ಯಾವುದೇ ನಿಬಂಧನೆಗಳನ್ನು ಜಾರಿಗೆ ತರಲು ಅಗತ್ಯವಿರುವಷ್ಟು, ಬದ್ಧತೆಯನ್ನು ಜಾರಿಗೊಳಿಸಲು ಅರ್ಹರಾಗಿರುವ ಎಲ್ಲಾ ಜಾಮೀನುದಾರರಿಗೆ ಮತ್ತು ಇತರ ಪಕ್ಷಗಳಿಗೆ ಸಂಬಂಧಿಸಿದಂತೆ ಜಾಮೀನುದಾರರನ್ನು ಬಿಡುಗಡೆ ಮಾಡುವ ಜಾಮೀನುದಾರರ ಪರಿಣಾಮವನ್ನು ಸೌಲಭ್ಯವನ್ನು ಹೊಂದಿರುತ್ತದೆ ಮತ್ತು ಬಾಕಿ ಉಳಿದಿದೆಯೇ ಅಥವಾ ನಗದೀಕರಿಸಲಾಗಿದೆಯೇ ಅಥವಾ ಕಳೆದುಹೋಗಿವೆ ಎಂಬುದನ್ನು ಲೆಕ್ಕಿಸದೆ ಈ ಜಾಮೀನನ್ನು ಜಾರಿಗೊಳಿಸಬಹುದು.
- g. ಕಂಪನಿಯು ಸರಿಯಾಗಿ ಪ್ರಮಾಣೀಕರಿಸಿದ ತಖ್ತೆಗಳ ಹೇಳಿಕೆಯ ಪ್ರತಿಯು ಈ ಸಾಲ ಒಪ್ಪಂದದ ಅಡಿಯಲ್ಲಿ ಬಾಕಿ ಇರುವ ಮತ್ತು ಪಾವತಿಸಬೇಕಾದ ಮೊತ್ತಕ್ಕೆ ಜಾಮೀನುದಾರರ ಮೇಲೆ ನಿರ್ಬಂಧಕವಾಗಿರುತ್ತದೆ ಎಂದು ಜಾಮೀನುದಾರರು ಒಪ್ಪುತ್ತಾರೆ.
- i. ಇದರ ಅಡಿಯಲ್ಲಿ ಜಾಮೀನುದಾರರ ಹೊಣೆಗಾರಿಕೆಯು ಸಾಲಗಾರನ ದಿವಾಳಿತನದಿಂದ ಅಥವಾ ದಿವಾಳಿತನದ ಕುರಿತು ಯಾವುದೇ ಅರ್ಜಿ ಅಥವಾ ನಿರ್ಣಯ ಅಥವಾ ಆದೇಶವನ್ನು ಪ್ರಸ್ತುತಪಡಿಸುವುದರಿಂದ, ಅಂಗೀಕರಿಸುವುದರಿಂದ ಅಥವಾ ಕೈಗೊಳ್ಳುವುದರಿಂದ ಅಥವಾ ಕಂಪನಿ ಅಥವಾ ಸಾಲಗಾರನ ಸಂರಚನೆಯಲ್ಲಿನ ಯಾವುದೇ ಬದಲಾವಣೆಯಿಂದ ಯಾವುದೇ ರೀತಿಯಲ್ಲಿ ಪರಿಣಾಮಕ್ಕೆ ಒಳಗಾಗುವುದಿಲ್ಲ.
- j. ಸಾಲದ ಜೊತೆಗೆ ಹೆಚ್ಚಿನ ಸಾಲಗಳು ಅಥವಾ ಇತರ ಸೌಲಭ್ಯಗಳನ್ನು ಪಡೆಯಲು ಮತ್ತು/ಅಥವಾ ಈ ಜಾಮೀನಿನ ಅಸ್ತಿತ್ವದ ಸಮಯದಲ್ಲಿ ಅದನ್ನು ನವೀಕರಿಸಲು ಸಾಲಗಾರನು ಸ್ವತಂತ್ರನಾಗಿರುತ್ತಾನೆ ಎಂದು ಜಾಮೀನುದಾರರು ಇಲ್ಲಿ ಒಪ್ಪುತ್ತಾರೆ ಮತ್ತು ಘೋಷಿಸುತ್ತಾರೆ, ಇಲ್ಲಿರುವ ಜಾಮೀನು ಯಾವುದೇ ರೀತಿಯಲ್ಲಿ ಪರಿಣಾಮಕ್ಕೆ ತುತ್ತಾಗುವುದಿಲ್ಲ ಅಥವಾ ದುರ್ಬಲಗೊಳ್ಳುವುದಿಲ್ಲ ಆದರೆ ಅದು ಸಂಪೂರ್ಣವಾಗಿ ಉಳಿಯುತ್ತದೆ ಮತ್ತು ಪರಿಣಾಮ ಬೀರುತ್ತದೆ ಮತ್ತು ಜಾಮೀನುದಾರರಿಗೆ ನಿರ್ಬಂಧಕವಾಗಿರುತ್ತದೆ.
- k. ಈ ಸಾಲ ಒಪ್ಪಂದದ ಅಡಿಯಲ್ಲಿ ಕಂಪನಿಯು ಸಾಲದ ಮರುಪಾವತಿ ಅಗತ್ಯಪಡಿಸುವ ಮೊದಲು ತನ್ನ ಹಕ್ಕುಗಳನ್ನು ಜಾರಿಗೊಳಿಸುವ ಅಥವಾ ಸಾಲಗಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ ಎಂದು ಜಾಮೀನುದಾರರು ಇಲ್ಲಿ ಒಪ್ಪುತ್ತಾರೆ.
- l. ಈ ಸಾಲ ಒಪ್ಪಂದದ ಯಾವುದೇ ನಿಬಂಧನೆ ಅಥವಾ ಯಾವುದೇ ಇತರ ಸಂಬಂಧಿತ ದಾಖಲೆಗೆ ಸಂಬಂಧಿಸಿದಂತೆ ಕಂಪನಿ ಮತ್ತು ಸಾಲಗಾರರ ನಡುವೆ ವಿವಾದ ಬಾಕಿ ಇದ್ದರೂ, ಕಂಪನಿಯು ಒತ್ತಾಯಿಸಿದಾಗ, ಈ ಜಾಮೀನಿನ ಅಡಿಯಲ್ಲಿ ಉಳಿದಿರುವ ಬಾಕಿ ಮತ್ತು ಪಾವತಿಸಬೇಕಾದ ಪಾವತಿಗಳನ್ನು ಮಾಡಲು ಜಾಮೀನುದಾರರು ಒಪ್ಪುತ್ತಾರೆ.

Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
 Guindy, Chennai 600 032, India. Email : customercare@chola.murugappa.com
 Toll-Free No.: 1800 102 4565 | CIN : L65993TN1978PLC007576


murugappa

- m. ಸಾಲಗಾರರು ಎಲ್ಲಾ ಬಡ್ತಿಗಳು, ದಂಡ ಶುಲ್ಕಗಳು, ವೆಚ್ಚಗಳು, ಫೀಗಳು ಮತ್ತು ಈ ಸಾಲ ಒಪ್ಪಂದದ ಅಡಿಯಲ್ಲಿ ಕಾಲಕಾಲಕ್ಕೆ ಕಂಪನಿಗೆ ಬಾಕಿ ಇರುವ ಮತ್ತು ಪಾವತಿಸಬೇಕಾದ ಮತ್ತು ಪಾವತಿಸದಿರುವ ಎಲ್ಲಾ ಇತರ ಹಣದೊಂದಿಗೆ ಸಾಲವನ್ನು ಪೂರ್ಣವಾಗಿ ಮರುಪಾವತಿಸುವವರೆಗೆ ಈ ಜಾಮೀನು ಮುಂದುವರಿಯುತ್ತದೆ ಮತ್ತು ಅಸ್ತಿತ್ವದಲ್ಲಿರುತ್ತದೆ ಮತ್ತು ಪರಿಣಾಮಕಾರಿಯಾಗಿರುತ್ತದೆ.
- n. ಈ ಸಾಲ ಒಪ್ಪಂದದಲ್ಲಿ ಯಾವುದೇ ದೋಷ ಅಥವಾ ಅಮಾನ್ಯತೆಯ ಹೊರತಾಗಿಯೂ ಮತ್ತು/ಅಥವಾ ಅಪೂರ್ಣ ದಾಖಲೆಗಳು ಅಥವಾ ಬರಹಗಳ ಹೊರತಾಗಿಯೂ, ಈ ಜಾಮೀನು ಮಾನ್ಯವಾಗಿರುತ್ತದೆ ಮತ್ತು ಈ ಜಾಮೀನಿನ ನಿರ್ವಹಣೆಯ ಮೂಲಕ ಮಾತ್ರ ಜಾಮೀನುದಾರರು ತಮ್ಮ ಹೊಣೆಗಾರಿಕೆಯಿಂದ ಮುಕ್ತರಾಗುತ್ತಾರೆ ಎಂದು ಜಾಮೀನುದಾರರು ಒಪ್ಪುತ್ತಾರೆ.
- o. ಈ ಜಾಮೀನು ಸಾಲಗಾರರು ಕಂಪನಿಗೆ ಮಾಡಿದ ಯಾವುದೇ ಪಾವತಿಯಿಂದ ಅಥವಾ ಇತ್ಯರ್ಥದಿಂದ ಸಂಪೂರ್ಣವಾಗಿ ಅಥವಾ ಭಾಗಶಃ ತೃಪ್ತಿಗೊಳ್ಳುವುದಿಲ್ಲ ಅಥವಾ ಖಾಲಿಯಾಗುವುದಿಲ್ಲ ಮತ್ತು ಈ ಸಾಲ ಒಪ್ಪಂದದ ಅಡಿಯಲ್ಲಿ ಕಂಪನಿಗೆ ಬರಬೇಕಾದ ಎಲ್ಲಾ ಹಣವನ್ನು ಪೂರ್ಣವಾಗಿ ಮರುಪಾವತಿಸುವವರೆಗೆ ಜಾಮೀನುದಾರರ ಮೇಲೆ ಮಾನ್ಯ ಮತ್ತು ನಿರ್ಬಂಧಕವಾಗಿರುತ್ತದೆ ಮತ್ತು ಜಾರಿಯಲ್ಲಿರುತ್ತದೆ.
- p. ಈ ಜಾಮೀನಿನನ್ನು ರದ್ದುಗೊಳಿಸಲಾಗುವುದಿಲ್ಲ ಮತ್ತು ಕಂಪನಿಯು ಕಾರ್ಪೊರೇಟ್ ಅಥವಾ ವೈಯಕ್ತಿಕ ಯಾವುದೇ ಇತರ ಜಾಮೀನಿನನ್ನು ಪಡೆದಿದ್ದರೂ ಸಹ ಪೂರ್ಣ ಅಸ್ತಿತ್ವದಲ್ಲಿರುತ್ತದೆ ಮತ್ತು ಪರಿಣಾಮಕಾರಿಯಾಗಿರುತ್ತದೆ; ಸಾಲದ ಮರುಪಾವತಿ ಸೇರಿದಂತೆ ಕಂಪನಿಯ ಎಲ್ಲಾ ಬಾಕಿಗಳನ್ನು ಬಡ್ಡಿಯೊಂದಿಗೆ ಮತ್ತು ಇತರ ಎಲ್ಲಾ ವೆಚ್ಚಗಳು ಮತ್ತು ಬಾಕಿಗಳನ್ನು ಸಾಲಗಾರರು ಪಾವತಿಸುವವರೆಗೆ ಸಾಲವನ್ನು ಭದ್ರಪಡಿಸಿಕೊಳ್ಳಲು ಈ ಜಾಮೀನು. ಜಾಮೀನುದಾರರ ಉತ್ತರಾಧಿಕಾರಿಗಳು, ಕಾರ್ಯನಿರ್ವಾಹಕರು ಮತ್ತು ನಿರ್ವಾಹಕರ ಮೇಲೆ ನಿರ್ಬಂಧಕವಾಗಿರುತ್ತದೆ.

15. ಅವಧಿ-ಪೂರ್ವ ಮುಕ್ತಾಯ:

- a. ಕಂಪನಿಯು ತನ್ನ ಸ್ವಂತ ವಿವೇಚನೆಯಿಂದ ಮತ್ತು ಅದು ಸೂಚಿಸಬಹುದಾದ ಪೂರ್ವ-ಮುಕ್ತಾಯಕ್ಕೆ ಸಂಬಂಧಿಸಿದ ನಿಯಮಗಳ ಆಧಾರದಲ್ಲಿ, ಸಾಲಗಾರರ ಕೋರಿಕೆಯ ಮೇರೆಗೆ ಕಂತುಗಳನ್ನು ತ್ವರಿತಗೊಳಿಸುವುದು ಅಥವಾ ಸಾಲದ ಅವಧಿಪೂರ್ವ-ಮುಕ್ತಾಯವನ್ನು ಅನುಮತಿಸುತ್ತದೆ.
- b. ಸಾಲಗಾರನು ಸಾಲವನ್ನು ಮೊದಲೇ ಅವಧಿ-ಪೂರ್ವ ಮುಕ್ತಾಯಗೊಳಿಸುವ ಉದ್ದೇಶಕ್ಕೆ ಕನಿಷ್ಠ 21 (ಇಪ್ಪತ್ತೊಂದು) ದಿನಗಳ ಮೊದಲು ಕಂಪನಿಗೆ ಲಿಖಿತ ಸೂಚನೆ ನೀಡುವ ಮೂಲಕ ಮತ್ತು ಸಾಲದ ಬಾಕಿ ಇರುವ ಅಸಲು ಮೊತ್ತ, ಬಾಕಿ ಉಳಿದಿರುವ ಕಂತುಗಳು, ಬಡ್ಡಿ, ದಂಡ ಶುಲ್ಕಗಳು ಮತ್ತು ಸಾಲ ಒಪ್ಪಂದದ ಅಡಿಯಲ್ಲಿ ಸಾಲಗಾರನು ಕಂಪನಿಗೆ ಪಾವತಿಸಬೇಕಾದ ಎಲ್ಲಾ ಇತರ ಹಣವನ್ನು ಕಂಪನಿಗೆ ಪೂರ್ಣವಾಗಿ ಪಾವತಿಸುವ ಮೂಲಕ ಪೂರ್ಣ ಅವಧಿ ಮುಗಿಯುವ ಮೊದಲೇ ಸಾಲವನ್ನು ಮುಕ್ತಾಯಗೊಳಿಸಬಹುದು.
- c. ಸಾಲ ಒಪ್ಪಂದದ ಶೆಡ್ಯೂಲ್ ನಲ್ಲಿ ಸೂಚಿಸಲಾದ ಶುಲ್ಕ ಅಥವಾ ಕಂಪನಿಯು ನಿರ್ಧರಿಸಿದ ಅನ್ವಯವಾಗುವ ದರಗಳ ಆಧಾರದಲ್ಲಿ ಅವಧಿ ಪೂರ್ವ ಮುಕ್ತಾಯವನ್ನು ಮಾಡಬೇಕು.
- d. ತಖ್ತೆಯಲ್ಲಿ ಉಲ್ಲೇಖಿಸಲಾದ ಅವಧಿಪೂರ್ವ ಮುಕ್ತಾಯ ಮೊತ್ತವು ಖಾತೆಯ ತಖ್ತೆಯಲ್ಲಿ ತೋರಿಸಿರುವ ಚೆಕ್‌ಗಳು/ಮ್ಯಾಂಡೇಟ್ ನಗದೀಕರಣಕ್ಕೆ ಒಳಪಟ್ಟಿರುತ್ತದೆ ಮತ್ತು ಮುಕ್ತಾಯವಾಗುವ ಚೆಕ್/ಮ್ಯಾಂಡೇಟ್ ಡಿಸ್‌ಹಾನ್‌ರ್ ಶುಲ್ಕಗಳು, ದಂಡ ಶುಲ್ಕಗಳು ಮತ್ತು ಪಾವತಿಸಬೇಕಾದ ಇತರ

Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
 Guindy, Chennai 600 032, India. Email : customercare@chola.murugappa.com
 Toll-Free No.: 1800 102 4565 | CIN : L65993TN1978PLC007576



Acknowledgement No. L-TRADITIONAL-202504221457-736753
 ಸ್ವೀಕೃತಿ ಸಂಖ್ಯೆ.. L-TRADITIONAL-202504221457-736753



- a. ಕಂಪನಿಯ ಯಾವುದೇ ಖಾತೆಯಲ್ಲಿ ಸಾಲಗಾರ/ಜಾಮೀನುದಾರರಿಗೆ ಸೇರಿದ ಎಲ್ಲಾ ಹಣದ ಆಧಾರದಲ್ಲಿ ಕಂಪನಿಯು ಲೀನ್ ಮತ್ತು ಸೆಟ್-ಆಫ್ ಹಕ್ಕನ್ನು ಹೊಂದಿರುತ್ತದೆ. ಕಂಪನಿಯು ಬೇಡಿಕೆಯ ಮೇರೆಗೆ ಸಾಲ ಖಾತೆಯಲ್ಲಿ ಬಾಕಿ ಉಳಿದಿರುವ ಬಾಕಿಯನ್ನು ನಿಗದಿತ ಸಮಯದೊಳಗೆ ಮರುಪಾವತಿಸದಿದ್ದರೆ, ಸಾಲಗಾರ/ಜಾಮೀನುದಾರರ ಯಾವುದೇ ಖಾತೆಯಲ್ಲಿರುವ ಅಂತಹ ಕ್ರೆಡಿಟ್ ಬ್ಯಾಲೆನ್ಸ್ ಅನ್ನು ಸಾಲ ಖಾತೆಯ ಅಡಿಯಲ್ಲಿ ಬಾಕಿಗಳಿಗೆ ಸರಿಹೊಂದಿಸಲಾಗುತ್ತದೆ. ಯಾವುದೇ ಕೊರತೆಯ ಸಂದರ್ಭದಲ್ಲಿ, ಕೊರತೆಯ ಮೊತ್ತವನ್ನು ಕಂಪನಿಯು ಸಾಲಗಾರ/ಜಾಮೀನುದಾರರಿಂದ ವಸೂಲಿ ಮಾಡಬಹುದು. ಈ ಸಾಲ ಮತ್ತು/ಅಥವಾ ಬೇರೆ ಒಪ್ಪಂದಗಳ ಅಡಿಯಲ್ಲಿ ಸಾಲಗಾರರು/ಜಾಮೀನುದಾರರು ಸುಸ್ತಿ ಆಗುವ ಯಾವುದೇ ನಿರಂತರ ಘಟನೆ ಮತ್ತು/ಅಥವಾ ಕಂಪನಿಯಿಂದ ಪಡೆದ ಯಾವುದೇ ಹಣಕಾಸು ಸೌಲಭ್ಯದ ಅಡಿಯಲ್ಲಿ ಸಾಲಗಾರರು/ಜಾಮೀನುದಾರರಿಗೆ ಸಂಬಂಧಿಸಿದೆ ಎಂದು ನಂತರ/ಕಂಡುಬಂದ ಇತರ ಒಪ್ಪಂದಗಳು ಇರುವವರೆಗೆ, ವಾಹನದ ಅಡಿಯಲ್ಲಿ ಅಡಮಾನ ಇಟ್ಟು/ಮಾರ್ಚ್‌ಗೇಜ್ ಇಟ್ಟ ಸಾಲಗಾರರ ಆಸ್ತಿಗಳಿಗೆ ಸಂಬಂಧಿಸಿದ ಆಸ್ತಿಯ ಮೇಲೆ ರಚಿಸಲಾದ ಎನ್‌ಬಿಸಿ/ನಮೂನೆ -35 ನೀಡುವಿಕೆ/ಬದಗಿಸುವಿಕೆ, ಮೂಲ ಶೀರ್ಷಿಕೆ ಪತ್ರಗಳು/ದಾಖಲೆಗಳು, ಬಾಕಿ ಇಲ್ಲದಿರುವಿಕೆಯ ಪತ್ರ ಮತ್ತು/ಅಥವಾ ಸಾಲಗಾರರು ಪಡೆದಿರುವ ಇತರ ಬದ್ಧತೆ ಅವಲಂಬಿಸಿದ ಸಾಲಗಳ ವಿತರಣೆಯನ್ನು ತಡೆಹಿಡಿಯುವ ಹಕ್ಕನ್ನು ಕಂಪನಿಯು ಹೊಂದಿರುತ್ತದೆ. ಅದರಂತೆ, ಸಾಲಗಾರರು/ಜಾಮೀನುದಾರರು ಮಾಡಿಕೊಂಡ ಎಲ್ಲಾ ಒಪ್ಪಂದಗಳಲ್ಲಿ ಬಾಕಿ ಇರುವ ಎಲ್ಲಾ ಶುಲ್ಕಗಳು/ಶುಲ್ಕಗಳನ್ನು ಪೂರ್ಣ ಮತ್ತು ಅಂತಿಮ ಇತ್ಯರ್ಥಪಡಿಸಿದ ನಂತರವೇ
- b. ವಾಹನದ ಮೇಲೆ ಕಂಪನಿಯು ಹೊಂದಿರುವ ಹಕ್ಕು ಮತ್ತು/ಅಥವಾ ಕೊಲ್ಲರಿಂಗ್‌ಪ್ಲೈಮೆಂಟ್ ಮತ್ತು ಮಾರ್ಚ್‌ಗೇಜ್ ಪತ್ರಗಳು ಸುಸ್ತಿ ಆಗುವುದರಿಂದ ಉಂಟಾಗುವ ಅಡಮಾನ ಹಕ್ಕನ್ನು/ಜಾಮೀನುದಾರರು ಮೀರಿದ ಎಲ್ಲಾ ಘಟನೆ ಮತ್ತು/ಅಥವಾ ಕಂಪನಿಯು ಹೊಂದಿರುವ ಹಕ್ಕನ್ನು ಕಂಪನಿಯು ಹೊಂದಿರುತ್ತದೆ. ಅದರಂತೆ, ಸಾಲಗಾರರು/ಜಾಮೀನುದಾರರು ಮಾಡಿಕೊಂಡ ಎಲ್ಲಾ ಒಪ್ಪಂದಗಳಲ್ಲಿ ಬಾಕಿ ಇರುವ ಎಲ್ಲಾ ಶುಲ್ಕಗಳು/ಶುಲ್ಕಗಳನ್ನು ಪೂರ್ಣ ಮತ್ತು ಅಂತಿಮ ಇತ್ಯರ್ಥಪಡಿಸಿದ ನಂತರವೇ

19. ಪರಿಹಾರ:

ಸಾಲಗಾರ/ಜಾಮೀನುದಾರರು ಇಲ್ಲಿ ಕಂಪನಿಗೆ ನೀಡಿದ ಯಾವುದೇ ಸುಳ್ಳು ಅಥವಾ ದಾರಿತಪ್ಪಿಸುವ ಮಾಹಿತಿಯಿಂದಾಗಿ ಅಥವಾ ಸಾಲಗಾರ/ಜಾಮೀನುದಾರರು ಇಲ್ಲಿ ಯಾವುದೇ ನಿಯಮಗಳು, ಷರತ್ತುಗಳು, ಒಪ್ಪಂದಗಳು ಮತ್ತು ನಿಬಂಧನೆಗಳ ಉಲ್ಲಂಘನೆ ಮಾಡಿರುವುದು/ಸುಸ್ಥಿ/ಉಲ್ಲಂಘನೆ/ಪಾಲನೆ ಮಾಡದಿರುವುದು/ಕಾರ್ಯನಿರ್ವಹಿಸದ ಕಾರಣದಿಂದ ಕಂಪನಿಯು ಅನುಭವಿಸಬಹುದಾದ ಅಥವಾ ಎದುರಿಸಬಹುದಾದ ಎಲ್ಲಾ ಕ್ರಮಗಳು, ಮೊಕದ್ದಮೆಗಳು, ಪ್ರಕ್ರಿಯೆಗಳು ಮತ್ತು ಎಲ್ಲಾ ವೆಚ್ಚಗಳು, ಶುಲ್ಕಗಳು, ವಿಮಾ ಪ್ರೀಮಿಯಂ ವೆಚ್ಚಗಳು, ನಷ್ಟಗಳು ಅಥವಾ ಹಾನಿಗಳ ವಿರುದ್ಧ ಸಾಲಗಾರ/ಜಾಮೀನುದಾರರು ಕಂಪನಿಗೆ ಪರಿಹಾರ ನೀಡಬೇಕು ಮತ್ತು ಹಾನಿಯಾಗದಂತೆ ಉಳಿಸಬೇಕು. ಈ ಸಾಲ ಒಪ್ಪಂದದ ಮುಖ್ಯ ವಿಷಯವಾಗಿರುವ ಬಾಕಿಗಳಲ್ಲಿ ಈ ಷರತ್ತಿನ ಅಡಿಯಲ್ಲಿ ಸಾಲಗಾರ ಪಾವತಿಸಬೇಕಾದ ಯಾವುದೇ ಮೊತ್ತವನ್ನು ಸೇರಿಸಲು ಕಂಪನಿಯು ಅರ್ಹವಾಗಿರುತ್ತದೆ.

20. ನೋಟಿಸ್:

ಇದಕ್ಕೆ ಅನುಗುಣವಾಗಿ ಯಾವುದೇ ನೋಟಿಸ್ ಅನ್ನು ಈ ಸಾಲ ಒಪ್ಪಂದದಲ್ಲಿ ಉಲ್ಲೇಖಿಸಲಾದ ಸಾಲಗಾರರ/ಜಾಮೀನುದಾರರ ವಿಳಾಸ/ಇವುಗಳಿಗೆ ಅಂಚೆ/ಕೊರಿಯರ್/ಟೆಲಿಗ್ರಾಮ್/ನಕಲು ಪ್ರಸರಣ/ಇ-ಮೇಲ್

Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
Guindy, Chennai 600 032, India. Email : customercare@chola.murugappa.com
Toll-Free No.: 1800 102 4565 | CIN : L65993TN1978PLC007576



murugappa

ಮೂಲಕ ಕಳುಹಿಸಿದರೆ ಅಥವಾ ಸಾಲಗಾರರು/ಜಾಮೀನುದಾರರಿಗೆ ಸರಿಯಾಗಿ ತಿಳಿಸಿದರೆ ಮತ್ತು ಇ-ಮೇಲ್/ಇತರ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕವಲ್ಲದ ಅಂತಹ ಸೂಚನೆಯನ್ನು ಪೋಸ್ಟ್ ಮಾಡಿದ ದಿನಾಂಕದ ನಂತರದ ಎರಡನೇ ಕೆಲಸದ ದಿನದಂದು ಅಥವಾ ಸ್ವೀಕೃತಿಯ ನಿಜವಾದ ದಿನಾಂಕ ಯಾವುದು ಮೊದಲೋ ಆ ದಿನದಂದು ಜಾರಿಗೆ ಬರುವಂತೆ ನೀಡಲಾಗಿದೆ ಮತ್ತು ತಲುಪಿದೆ ಎಂದು ಪರಿಗಣಿಸಲಾಗುತ್ತದೆ. ಇ-ಮೇಲ್ ಅಥವಾ ಯಾವುದೇ ಇತರ ಎಲೆಕ್ಟ್ರಾನಿಕ್ ವಿಧಾನದ ಮೂಲಕ ನೋಟೀಸ್ ಅನ್ನು ಕಳುಹಿಸಿದರೆ, ಅಂತಹ ನೋಟೀಸ್ ಅನ್ನು ಓದಿದ ಸ್ವೀಕೃತಿ ಕಂಡುಬಂದಾಗ ಅಥವಾ ಕಂಪನಿಯು ಓದುವ ಸ್ವೀಕೃತಿಯನ್ನು ವಿನಂತಿಸದಿದ್ದರೆ, ಕಳುಹಿಸುವ ಸಮಯದಲ್ಲಿ ಸೂಚನೆಯನ್ನು ನೀಡಲಾಗಿದ್ದರೆ ಎಂದು ಪರಿಗಣಿಸಲಾಗುತ್ತದೆ.

21. ಖರ್ಚುಗಳು ಮತ್ತು ವೆಚ್ಚಗಳು:

- ಈ ಸಾಲ ಒಪ್ಪಂದಕ್ಕೆ ಸಂಬಂಧಿಸಿದ ಎಲ್ಲಾ ವೆಚ್ಚಗಳು (ವಕೀಲರ ಶುಲ್ಕ ಸೇರಿದಂತೆ) ಶುಲ್ಕಗಳು, ಖರ್ಚುಗಳು, ತೆರಿಗೆಗಳು, ಸುಂಕಗಳನ್ನು (ಸ್ಕಾಂಪ್ ಡ್ಯೂಟಿಗಳು ಸೇರಿದಂತೆ) ಸಾಲಗಾರರು ಮತ್ತು ಜಾಮೀನುದಾರರು ಭರಿಸುತ್ತಾರೆ ಮತ್ತು ಪಾವತಿಸುತ್ತಾರೆ. ಕಂಪನಿಗೆ ಕಂತುಗಳನ್ನು ವಸೂಲಾತಿ ಮಾಡುವಲ್ಲಿ ಅಥವಾ ವಸೂಲಾತಿ ಮಾಡಲು ಪ್ರಯತ್ನಿಸುವಲ್ಲಿ ಉಂಟಾದ ಯಾವುದೇ ವೆಚ್ಚಗಳನ್ನು ಮತ್ತು ಕಾನೂನು ಪ್ರಕ್ರಿಯೆಗಳ ವೆಚ್ಚಗಳು ಮತ್ತು ವಸೂಲಾತಿಗಾಗಿ ತೊಡಗಿಸಿಕೊಂಡಿರುವ ಪ್ರತಿನಿಧಿಗಳ ವೆಚ್ಚಗಳನ್ನು ಒಳಗೊಂಡಂತೆ ಕಂಪನಿಗೆ ಬಾಕಿ ಇರುವ ಯಾವುದೇ ಇತರ ಮೊತ್ತಗಳನ್ನು ಪಾವತಿಸಲು ಸಾಲಗಾರರು ಮತ್ತು ಜಾಮೀನುದಾರರು ಹೊಣೆಗಾರರಾಗಿರುತ್ತಾರೆ.
- ಸಾಲಗಾರರು/ಜಾಮೀನುದಾರರು ಕಂಪನಿಯಿಂದ ಡಿಮಾಂಡ್ ನೋಟೀಸ್ ಬಂದ ದಿನಾಂಕದಿಂದ 3 ದಿನಗಳ ಒಳಗೆ ಕಂಪನಿಯು ಪಾವತಿಸಿದ ಎಲ್ಲಾ ಮೊತ್ತಗಳನ್ನು ಅಥವಾ ಉಂಟಾದ ವೆಚ್ಚಗಳನ್ನು ಮರುಪಾವತಿಸಬೇಕು. ಈ ಮೊತ್ತಗಳಿಗೆ ಪಾವತಿಯ ದಿನಾಂಕದಿಂದ ಮರುಪಾವತಿ ದಿನಾಂಕದವರೆಗೆ ದಂಡದ ಶುಲ್ಕವನ್ನೂ ವಿಧಿಸಲಾಗುತ್ತದೆ.

22. ವಿನಾಯಿತಿ:

ಈ ಸಾಲ ಒಪ್ಪಂದ ಅಥವಾ ಯಾವುದೇ ಇತರ ಒಪ್ಪಂದ ಅಥವಾ ದಾಖಲೆ ಅಥವಾ ಕಂಪನಿಯು ಒದಗಿಸಿದ ರಿಯಾಯಿತಿಯ ಅಡಿಯಲ್ಲಿ ಕಂಪನಿಯು ಹೊಂದಿರುವ ಯಾವುದೇ ಹಕ್ಕು, ಅಧಿಕಾರ ಅಥವಾ ಪರಿಹಾರವನ್ನು ಚಲಾಯಿಸುವಲ್ಲಿನ ಅಥವಾ ಬಿಟ್ಟುಬಿಡುವಲ್ಲಿನ ಯಾವುದೇ ವಿಳಂಬವು ಅಂತಹ ಯಾವುದೇ ಹಕ್ಕು, ಅಧಿಕಾರ ಅಥವಾ ಪರಿಹಾರವನ್ನು ದುರ್ಬಲಗೊಳಿಸುವುದಿಲ್ಲ ಮತ್ತು ಯಾವುದೇ ಡೀಫಾಲ್ಟ್ ಉಂಟಾದಲ್ಲಿ ಅದರ ವಿನಾಯಿತಿ ಅಥವಾ ಯಾವುದೇ ವಿನಾಯಿತಿಯ ಸಮ್ಮತಿ ಎಂದು ಅರ್ಥವಲ್ಲ, ಅಥವಾ ಯಾವುದೇ ಸುಸ್ತಿಗೆ ಸಂಬಂಧಿಸಿದಂತೆ ಕಂಪನಿಯ ಕ್ರಮ ಅಥವಾ ನಿಷ್ಕ್ರಿಯತೆ ಅಥವಾ ಯಾವುದೇ ಸುಸ್ತಿಗೆ ಸಂಬಂಧಿಸಿದಂತೆ ಕಂಪನಿ ಹೊಂದಿರುವ ಯಾವುದೇ ಹಕ್ಕು, ಅಧಿಕಾರ ಅಥವಾ ಪರಿಹಾರದ ಮೇಲೆ ಪರಿಣಾಮ ಬೀರುವುದಿಲ್ಲ ಅಥವಾ

23. ಜಾರಿಗೊಳಿಸುವಿಕೆ:

ಈ ಸಾಲ ಒಪ್ಪಂದದಲ್ಲಿ ನಿಗದಿಪಡಿಸಲಾದ ಒಂದು ಅಥವಾ ಹೆಚ್ಚಿನ ನಿಬಂಧನೆಗಳು ಅಮಾನ್ಯವಾಗಿದ್ದರೆ ಅಥವಾ ಜಾರಿಗೊಳಿಸಲಾಗದಿದ್ದರೆ, ಸಾಲ ಒಪ್ಪಂದದ ಉಳಿದ ಭಾಗವನ್ನು ಜಾರಿಗೊಳಿಸಬಹುದಾಗಿದೆ ಮತ್ತು ಕಾನೂನಿನಿಂದ ಅನುಮತಿಸಲಾದ ಮಟ್ಟಿಗೆ, ಅಮಾನ್ಯ ಅಥವಾ ಜಾರಿಗೊಳಿಸಲಾಗದ ಯಾವುದೇ ಹಕ್ಕು ಅಥವಾ ನಿಬಂಧನೆಯಲ್ಲಿ ಪ್ರತಿಫಲಿಸುವ ಪಕ್ಷಗಳ ಉದ್ದೇಶವನ್ನು ಜಾರಿಗೆ ತರಲಾಗುತ್ತದೆ ಎಂದು ಒಪ್ಪಿಕೊಳ್ಳಲಾಗಿದೆ.

Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
 Guindy, Chennai 600 032, India. Email : customercare@chola.murugappa.com
 Toll-Free No.: 1800 102 4565 | CIN : L65993TN1978PLC007576

24. ಕ್ರೆಡಿಟ್ ಮಾಹಿತಿ:

- (a) ಸಾಲಗಾರ/ಜಾಮೀನುದಾರರು ಕಂಪನಿಯು ಮಾಡುವ ಇಂತಹ ಎಲ್ಲಾ ಅಥವಾ ಯಾವುದೇ ಬಹಿರಂಗಪಡಿಸುವಿಕೆಗೆ ಈ ಮೂಲಕ ಒಪ್ಪುತ್ತಾರೆ ಮತ್ತು ಸಮ್ಮತಿ ನೀಡುತ್ತಾರೆ; i. ಸಾಲಗಾರ/ಜಾಮೀನುದಾರರಿಗೆ ಸಂಬಂಧಿಸಿದ ಮಾಹಿತಿ ಮತ್ತು ಡೇಟಾ; ii. ಸಾಲಗಾರ/ಜಾಮೀನುದಾರರು ಪಡೆದ/ಪಡೆಯಲಿರುವ ಯಾವುದೇ ಕ್ರೆಡಿಟ್ ಸೌಲಭ್ಯಕ್ಕೆ ಸಂಬಂಧಿಸಿದ ಮಾಹಿತಿ ಅಥವಾ ಡೇಟಾ ಮತ್ತು iii. ಸಾಲಗಾರ/ಜಾಮೀನುದಾರರು ತಮ್ಮ ಬಾಧ್ಯತೆಯನ್ನು ನಿರ್ವಹಿಸುವಲ್ಲಿ ಯಾವುದೇ ಡೀಫಾಲ್ಟ್ ಮಾಡಿದರೆ, ಆರ್‌ಬಿಐ ಅಥವಾ ಯಾವುದೇ ಇತರ ಅನ್ವಯವಾಗುವ ಕಾನೂನಿನ ಅಡಿಯಲ್ಲಿ ಕ್ರೆಡಿಟ್ ಮಾಹಿತಿ ಕಂಪನಿ/ಗಳು ಮತ್ತು/ಅಥವಾ ಏಜೆನ್ಸಿ/ಗಳಿಗೆ ಕಂಪನಿಯು ಬಹಿರಂಗಪಡಿಸಲು ಮತ್ತು ಒದಗಿಸಲು ಸೂಕ್ತ ಮತ್ತು ಅಗತ್ಯವೆಂದು ಪರಿಗಣಿಸುವ ಮಾಹಿತಿ;
- (b) ಕ್ರೆಡಿಟ್ ಮಾಹಿತಿ ಕಂಪನಿ/ಗಳು ಮತ್ತು/ಅಥವಾ ಏಜೆನ್ಸಿ/ಗಳು ಹೀಗೆ ಅಭಿಕಾರ ಹೊಂದಿರಬಹುದು ಎಂದು ಸಾಲಗಾರ/ಜಾಮೀನುದಾರರು ಒಪ್ಪಿಕೊಳ್ಳುತ್ತಾರೆ
- i ಕಂಪನಿಯು ಬಹಿರಂಗಪಡಿಸಿದ ಮಾಹಿತಿ ಮತ್ತು ಡೇಟಾವನ್ನು ಅವರು ಸೂಕ್ತವೆಂದು ಪರಿಗಣಿಸುವ ರೀತಿಯಲ್ಲಿ ಬಳಸಬಹುದು, ಪ್ರಕ್ರಿಯೆಗೊಳಿಸಬಹುದು; ಮತ್ತು ii. ಈ ಕುರಿತಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಬಹುದಾದಂತೆ, ಬ್ಯಾಂಕುಗಳು/ಹಣಕಾಸು ಸಂಸ್ಥೆಗಳು ಮತ್ತು ಇತರ ಕ್ರೆಡಿಟ್ ನೀಡುವವರು ಅಥವಾ ನೋಂದಾಯಿತ ಬಳಕೆದಾರರಿಗೆ ಅವರು ಸಿದ್ಧಪಡಿಸಿದ ಸಂಸ್ಕರಿಸಿದ ಮಾಹಿತಿ ಮತ್ತು ಡೇಟಾ ಅಥವಾ ಉತ್ಪನ್ನಗಳನ್ನು ಪರಿಗಣನೆಗೆ ಒದಗಿಸಬೇಕು. ಸಾಲಗಾರ/ಜಾಮೀನುದಾರರು ಸಾಲಗಾರ/ಜಾಮೀನುದಾರರ ಎಲ್ಲಾ ಅಥವಾ ಯಾವುದೇ ಮಾಹಿತಿಯನ್ನು ಗುಂಪು ಕಂಪನಿಗಳು, ಅಂಗಸಂಸ್ಥೆಗಳು ಅಥವಾ ಕಂಪನಿಯು ಸೂಕ್ತವೆಂದು ಪರಿಗಣಿಸಬಹುದಾದ ಯಾವುದೇ ಇತರ ವ್ಯಕ್ತಿಗೆ ಬಹಿರಂಗಪಡಿಸಲು ಮತ್ತಷ್ಟು ಒಪ್ಪುತ್ತಾರೆ ಮತ್ತು ಸಮ್ಮತಿಸುತ್ತಾರೆ.

25. ಇತರ ವಿಷಯಗಳು:

- a. ಕಂಪನಿಯು ಯಾವುದೇ ನಿಯಮಗಳು ಮತ್ತು ಷರತ್ತುಗಳನ್ನು (ಬಡ್ಡಿ ದರ, ದಂಡ ಶುಲ್ಕಗಳು, ಪೂರ್ವ-ಮುಕ್ತಗೊಳಿಸುವಿಕೆಗೆ ಅನ್ವಯವಾಗುವ ದರಗಳು ಮತ್ತು ಈ ಸಾಲ ಒಪ್ಪಂದದ ಅಡಿಯಲ್ಲಿ ವಿಧಿಸಲಾದ ಯಾವುದೇ ಇತರ ಶುಲ್ಕಗಳು ಸೇರಿದಂತೆ) ಸಂಭಾವ್ಯವಾಗಿ ಬದಲಾಯಿಸುವ, ತಿದ್ದುಪಡಿ ಮಾಡುವ ಅಥವಾ ಪರಿಷ್ಕರಿಸುವ ಹಕ್ಕನ್ನು ಕಾಯ್ದಿರಿಸಿದೆ ಮತ್ತು ನಿಯಮಗಳು ಮತ್ತು ಷರತ್ತುಗಳಿಗೆ ಯಾವುದೇ ಬದಲಾವಣೆಗಳನ್ನು ಸಾಲಗಾರರಿಗೆ ಸೂಕ್ತವೆಂದು ಪರಿಗಣಿಸುವ ಯಾವುದೇ ರೀತಿಯಲ್ಲಿ ತಿಳಿಸಬಹುದು.
- b. ಸಾಲಗಾರ/ಜಾಮೀನುದಾರರ ವಿಳಾಸದಲ್ಲಿನ ಯಾವುದೇ ಬದಲಾವಣೆಯನ್ನು ಅಂತಹ ಬದಲಾವಣೆಯ 4 ದಿನಗಳ ಒಳಗೆ ಕಂಪನಿಗೆ ಲಿಖಿತವಾಗಿ ತಿಳಿಸಬೇಕು.
- c. ಈ ಸಾಲ ಒಪ್ಪಂದವನ್ನು ಭಾರತದ ಕಾನೂನುಗಳಿಂದ ನಿಯಂತ್ರಿಸಲಾಗುತ್ತದೆ ಮತ್ತು ಅವುಗಳ ಪ್ರಕಾರ ಅರ್ಥೈಸಲಾಗುತ್ತದೆ.
- d. ಇಬ್ಬರು ಅಥವಾ ಹೆಚ್ಚಿನ ಸಾಲಗಾರರು ಇದ್ದರೆ, ಈ ಸಾಲ ಒಪ್ಪಂದದ ಅಡಿಯಲ್ಲಿ ಅವರ ಹೊಣೆಗಾರಿಕೆಗಳು ಜಂಟಿಯಾಗಿಯೂ ಮತ್ತು ಪ್ರತ್ಯೇಕವಾಗಿಯೂ ಇರುತ್ತವೆ.
- e. ಎಲ್ಲಾ ಪತ್ರವ್ಯವಹಾರಗಳಲ್ಲಿ, ಸಾಲ ಒಪ್ಪಂದದ ಸಂಖ್ಯೆಯನ್ನು ಸಾಲಗಾರ/ಜಾಮೀನುದಾರರು ಉಲ್ಲೇಖಿಸಬೇಕು.
- f. ಈ ಸಾಲ ಒಪ್ಪಂದದಲ್ಲಿ, ಅದರ ಸಂದರ್ಭ ಅಥವಾ ಅರ್ಥವನ್ನು ಬೇರೆ ರೀತಿಯಲ್ಲಿ ಅರ್ಥೈಸಿರದ ಹೊರತು:

Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
 Guindy, Chennai 600 032, India. Email : customercare@chola.murugappa.com
 Toll-Free No.: 1800 102 4565 | CIN : L65993TN1978PLC007576



- i. ಏಕವಚನವು ಬಹುವಚನವನ್ನು ಒಳಗೊಂಡಿರುತ್ತದೆ ಮತ್ತು ಬಹುವಚನವು ಏಕವಚನವನ್ನೂ ವಿವರಿಸುತ್ತದೆ.
- ii. ವ್ಯಕ್ತಿಯನ್ನು ಸೂಚಿಸುವ ಪದಗಳು ಒಬ್ಬ ವ್ಯಕ್ತಿ, ನಿಗಮ, ಕಂಪನಿ, ಪಾಲುದಾರಿಕೆ ಸಂಸ್ಥೆ, ಟ್ರಸ್ಟ್ ಅಥವಾ ಯಾವುದೇ ಇತರ ಘಟಕವನ್ನು ಒಳಗೊಂಡಿರುತ್ತವೆ.
- iii. ಶೀರ್ಷಿಕೆಗಳು ಉಲ್ಲೇಖಕ್ಕಾಗಿ ಮಾತ್ರ ಆಗಿರುತ್ತವೆ.
- g. ಕಂಪನಿಯು ತನ್ನ ಇತರ ಉತ್ಪನ್ನಗಳು ಮತ್ತು ಸೇವೆಗಳನ್ನು (ವಿಮೆಯಂತಹವು) ಮತ್ತು ಅದರ ಅಂಗಸಂಸ್ಥೆಗಳ ಉತ್ಪನ್ನಗಳು ಮತ್ತು ಸೇವೆಗಳನ್ನು ಸಾಲದ ಜೊತೆಗೆ ಸಾಲಗಾರನಿಗೆ ಕ್ರಾಸ್ ಸೆಲ್ ಮಾಡುವ ಹಕ್ಕನ್ನು ಹೊಂದಿರುತ್ತದೆ ಎಂದು ಸಾಲಗಾರನು ಈ ಮೂಲಕ ಒಪ್ಪುತ್ತಾನೆ ಮತ್ತು ದೃಢೀಕರಿಸುತ್ತಾನೆ.

26. ಮಧ್ಯಸ್ಥಿಕೆ:

- (a) ಈ ಒಪ್ಪಂದದಿಂದ ಉದ್ಭವಿಸುವ ಎಲ್ಲಾ ವಿವಾದಗಳು, ವ್ಯತ್ಯಾಸಗಳು ಮತ್ತು/ಅಥವಾ ಹಕ್ಕುಗಳನ್ನು, ಅದು ಅಸ್ತಿತ್ವದಲ್ಲಿದ್ದಾಗ ಅಥವಾ ನಂತರ, ಮಧ್ಯಸ್ಥಿಕೆ ಮತ್ತು ಸಂಧಾನ ಕಾಯ್ದೆ, 1996 ("ಕಾಯ್ದೆ") ಅಥವಾ ಅದರ ಯಾವುದೇ ಶಾಸನಬದ್ಧ ತಿದ್ದುಪಡಿಗಳ ನಿಬಂಧನೆಗಳಿಗೆ ಅನುಗುಣವಾಗಿ ಮಧ್ಯಸ್ಥಿಕೆಯ ಮೂಲಕ ಇತ್ಯರ್ಥಪಡಿಸಲಾಗುತ್ತದೆ, ವಿವಾದವನ್ನು ಮಧ್ಯಸ್ಥಿಕೆಗೆ ಉಲ್ಲೇಖಿಸುವ ಮೊದಲು ನೋಟೀಸ್ ನೀಡಲಾಗುತ್ತದೆ ಮತ್ತು ಅಂತಹ ವಿವಾದದ ಆರಂಭದಿಂದ ಈ ಕೆಳಗಿನ ತಟಸ್ಥ ಮಧ್ಯಸ್ಥಿಕೆ ಸಂಸ್ಥೆಗಳಲ್ಲಿ ಯಾವುದಕ್ಕಾದರೂ ಉಲ್ಲೇಖಿಸಲಾಗುತ್ತದೆ (ಇನ್ನು ಮುಂದೆ "ಮಧ್ಯಸ್ಥಿಕೆ ಸಂಸ್ಥೆ" ಎಂದು ಉಲ್ಲೇಖಿಸಲಾಗುತ್ತದೆ, ಅಂತಹ ವಿವಾದಗಳು, ವ್ಯತ್ಯಾಸ ಮತ್ತು/ಅಥವಾ ಕ್ಲೇಮುಗಳನ್ನು ಪರಿಹರಿಸಲು ಮಧ್ಯಸ್ಥಗಾರರನ್ನು ನೇಮಿಸಲು ಕೋರಲಾಗುತ್ತದೆ: ಪ್ರಸ್ತುತ ಎಡಿಆರ್‌ಇಎಸ್- ಸರ್ವಂತ್ರ ಪ್ರೈವೇಟ್ ಲಿಮಿಟೆಡ್ ನಡೆಸುತ್ತಿದೆ, ಪ್ರಸ್ತುತ ಇದು 3 ನೇ ಮಹಡಿ, ಚರ್ಚ್‌ಗೇಟ್ ಹೌಸ್, 32, ವೀರ್ ನಾರಿಮನ್ ರಸ್ತೆ, ಪೋರ್ಟ್, ಮುಂಬೈ- 400 023 ನಲ್ಲಿ ಕಚೇರಿಯನ್ನು ಹೊಂದಿದೆ (ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ನಂತರದ ಬದಲಾವಣೆಗಳು). (ಅಥವಾ) ii. ಅಡ್ರೆಸ್ ನೌ, ಆನ್‌ಲೈನ್ ವಿವಾದ ಪರಿಹಾರ ವೇದಿಕೆ/ಸಂಸ್ಥೆ, ಪ್ರಸ್ತುತ ಎಡಿಆರ್‌ಇಎಸ್- ಸರ್ವಂತ್ರ ಪ್ರೈವೇಟ್ ಲಿಮಿಟೆಡ್ ನಡೆಸುತ್ತಿದೆ, ಪ್ರಸ್ತುತ ಇದು 63, ಅರಮನೆ ರಸ್ತೆ, ವಸಂತನಗರ, ಬೆಂಗಳೂರು - 560 052 ನಲ್ಲಿ ಕಚೇರಿಯನ್ನು ಹೊಂದಿದೆ (ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ನಂತರದ ಬದಲಾವಣೆಗಳು). (ಅಥವಾ) iii. ಭಾರತೀಯ ಮತ್ತು ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಮಂಡಳಿ, ಟ್ರಸ್ಟ್‌ ತನ್ನ ಕಚೇರಿಯನ್ನು ಸಂಖ್ಯೆ 6, ಎಂ.ಟಿ.ಎಚ್. ರಸ್ತೆ, ಡಿಎಬಿಸಿ ಸಂಕೀರ್ಣ 3 ನೇ ಮಹಡಿ, ವಿಲಿವಕ್ಕಂ, ಚೆನ್ನೈ - 600 049 ನಲ್ಲಿ ಹೊಂದಿದೆ. (ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ನಂತರದ ಮಧ್ಯಸ್ಥಿಕೆ ಸಂಸ್ಥೆಗಳನ್ನು ಉಲ್ಲೇಖಿಸಲಾಗುತ್ತದೆ, ಭಿನ್ನಾಭಿಪ್ರಾಯಗಳು ಮತ್ತು/ಅಥವಾ ಕ್ಲೇಮುಗಳನ್ನು ಮಧ್ಯಸ್ಥಗಾರರಿಗೆ ಉಲ್ಲೇಖಿಸುತ್ತದೆ. ಮಧ್ಯಸ್ಥಿಕೆ ಸಂಸ್ಥೆಯು ಏಕೈಕ ಮಧ್ಯಸ್ಥಗಾರನ ನಾಮನಿರ್ದೇಶನ ಮಾಡುವುದನ್ನು ಎಲ್ಲಾ ಪಕ್ಷಗಳ ಪರಸ್ಪರ ಒಪ್ಪಿಗೆಯಿಂದ ಉಂಟಾದ ಜಂಟಿ ನಾಮನಿರ್ದೇಶನವೆಂದು ಪರಿಗಣಿಸಲಾಗುತ್ತದೆ. ಅಂತಹ ಮಧ್ಯಸ್ಥಗಾರ ನೀಡಿದ ತೀರ್ಮಾನವು ಅಂತಿಮವಾಗಿರುತ್ತದೆ ಮತ್ತು ಈ ಒಪ್ಪಂದಕ್ಕೆ ಎಲ್ಲಾ ಪಕ್ಷಗಳು ಬದ್ಧವಾಗಿರುತ್ತವೆ.
- (b) ಮಧ್ಯಸ್ಥಿಕೆ ಸಂಸ್ಥೆಯು ನೇಮಕಗೊಂಡ ಮಧ್ಯಸ್ಥಗಾರನ ಬದಲಿಗೆ ಬದಲಿ ಮಧ್ಯಸ್ಥಗಾರನನ್ನು ಈ ಕೆಳಗಿನ ಸಂದರ್ಭಗಳಲ್ಲಿ ನೇಮಿಸುತ್ತದೆ: i. ನೇಮಕಗೊಂಡ ಮಧ್ಯಸ್ಥಗಾರರ ಮರಣ; ಅಥವಾ ii. ನೇಮಕಗೊಂಡ ಮಧ್ಯಸ್ಥಗಾರನು ಯಾವುದೇ ಕಾರಣಕ್ಕಾಗಿ ಮಧ್ಯಸ್ಥಗಾರನಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದಿದ್ದರೆ ಅಥವಾ ಇಷ್ವಿಲಿದಿದ್ದರೆ.

Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
Guindy, Chennai 600 032, India. Email : customercare@chola.murugappa.com
Toll-Free No.: 1800 102 4565 | CIN : L65993TN1978PLC007576



murugappa

- (c) ಮಧ್ಯಸ್ಥಿಕೆ ಪ್ರಕ್ರಿಯೆಗಳ ಸ್ಥಳವು ಚೆನ್ನೈ ಅಥವಾ ಕೋಲ್ಕತ್ತಾ ಆಗಿರುತ್ತದೆ. ಈ ಒಪ್ಪಂದದಿಂದ ಅಥವಾ ಅದರ ಅಡಿಯಲ್ಲಿ ಉಂಟಾಗುವ ಎಲ್ಲಾ ವಿವಾದಗಳು ಮತ್ತು ಭಿನ್ನಾಭಿಪ್ರಾಯಗಳು ಮತ್ತು/ಅಥವಾ ಕ್ಲೇಮುಗಳನ್ನು ವಿಚಾರಣೆ ಮಾಡಲು ಮತ್ತು ನಡೆಸಲು ಚೆನ್ನೈ ಮತ್ತು ಕೋಲ್ಕತ್ತಾದಲ್ಲಿನ ನ್ಯಾಯಾಲಯಗಳು ಅನನ್ಯ ನ್ಯಾಯವ್ಯಾಪ್ತಿಯನ್ನು ಹೊಂದಿರುತ್ತವೆ. ಮಧ್ಯಸ್ಥಿಕೆಯ ವಿಚಾರಣೆಯ ಭಾಷೆಯು ಇಂಗ್ಲಿಷ್ ಆಗಿರಬೇಕು.
- (d) ಏಕೈಕ ಮಧ್ಯಸ್ಥಗಾರನಿಗೆ ಮಧ್ಯಸ್ಥಿಕೆ ಪ್ರಕ್ರಿಯೆಗಳನ್ನು ನಡೆಸಲು ಅನುಕೂಲವಾಗುವಂತೆ ಆಡಳಿತಾತ್ಮಕ ನೆರವು ಅಗತ್ಯವಿದ್ದರೆ, ಅದನ್ನು ಮಧ್ಯಸ್ಥಿಕೆ ಸಂಸ್ಥೆಯು ಒದಗಿಸಬಹುದು.
- (e) ಲಿಖಿತ ಮನವಿಗಳು/ಸಲ್ಲಿಕೆಗಳು, ಭೌತಿಕ ಮತ್ತು/ಅಥವಾ ಯಾವುದೇ ಇತರ ಎಲೆಕ್ಟ್ರಾನಿಕ್/ವರ್ಚುವಲ್ ಮೋಡ್‌ನಲ್ಲಿ (ಎಲೆಕ್ಟ್ರಾನಿಕ್ ಸಂವಹನ, ವೀಡಿಯೋ ಕಾನ್ಫರೆನ್ಸ್ (ವಿಸಿ), ಆನ್‌ಲೈನ್, ವರ್ಚುವಲ್ ವಿಚಾರಣೆ ಇತ್ಯಾದಿ ಸೇರಿದಂತೆ ಅಂಚೆ, ಇ-ಮೇಲ್ ಮತ್ತು/ಅಥವಾ ಯಾವುದೇ ಇತರ ವಿಧಾನದ ವಿನಿಮಯದ ಮೂಲಕ ಲಿಖಿತ ಮನವಿಗಳು/ಸಲ್ಲಿಕೆಗಳು, ದಾಖಲೆಗಳ ಸಲ್ಲಿಕೆಯಿಂದ ಮಧ್ಯಸ್ಥಿಕೆ ಪ್ರಕ್ರಿಯೆ ನಡೆಸಲು ಪಕ್ಷಗಳು ಈ ಮೂಲಕ ಸಮ್ಮತಿಸುತ್ತವೆ. ಅಗತ್ಯವಿದ್ದರೆ ಬಾಹ್ಯ ಅಪ್ಲಿಕೇಶನ್ ಅಥವಾ ಪ್ಲಾಟ್‌ಫಾರ್ಮ್ ಅನ್ನು ಬಳಸಲಾಗುತ್ತದೆ) ಅಥವಾ ಅದರ ಸಂಯೋಜನೆಯನ್ನು ಏಕೈಕ ಮಧ್ಯಸ್ಥಗಾರ ನಿರ್ಧರಿಸಬಹುದು, ಅವರ ನಿರ್ಧಾರವು ಅಂತಿಮವಾಗಿರುತ್ತದೆ ಮತ್ತು ಪಕ್ಷಗಳಿಗೆ ಬದ್ಧವಾಗಿರುತ್ತದೆ.
- (f) ಏಕೈಕ ಮಧ್ಯಸ್ಥಗಾರನು ಅವನು/ಅವಳು ಅಂಗೀಕರಿಸಿದ ತೀರ್ಮಾನ /ಮಧ್ಯಂತರ ತೀರ್ಮಾನ/ಆದೇಶದ ಪ್ರತಿಯನ್ನು ಅವನು/ಅವಳು ಸೂಕ್ತವಾಗಿ ಪ್ರಮಾಣೀಕರಿಸಿದ ಅಂಚೆ/ಕೊರಿಯರ್ ಅಥವಾ ಅಂತಹ ತೀರ್ಮಾನದ ಸ್ಕ್ಯಾನ್ ಮಾಡಿದ ಚಿತ್ರ ಅಥವಾ ಎಲೆಕ್ಟ್ರಾನಿಕ್/ಡಿಜಿಟಲ್ ಸಹಿ ಮಾಡಿದ ತೀರ್ಮಾನವನ್ನು ಇ-ಮೇಲ್ ಮೂಲಕ ಅಥವಾ ಯಾವುದೇ ಇತರ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಕಳುಹಿಸಬಹುದು ಮತ್ತು ಪಕ್ಷಗಳು ತನ್ನದೇ ಆದ ಅಥವಾ ಮಧ್ಯಸ್ಥಿಕೆ ಸಂಸ್ಥೆಯ ಮೂಲಕ, ಅವನು/ಅವಳು ಸೂಕ್ತವೆಂದು ಭಾವಿಸಿದರೆ, ಇದನ್ನು ಕಾಯಿದೆಯ ಉದ್ದೇಶಗಳಿಗಾಗಿ ಸಹಿ ಮಾಡಿದ ಪ್ರತಿ ಎಂದು ಪರಿಗಣಿಸಲಾಗುತ್ತದೆ.
- (g) ಒಪ್ಪಂದದ ಅಡಿಯಲ್ಲಿ ಕಂಪನಿಗೆ ಸಾಲಗಾರ (ರು) / ಜಾಮೀನುದಾರರು (ರು) ಒದಗಿಸಿದ ಅಂಚೆ/ಇ-ಮೇಲ್ ಮತ್ತು/ಅಥವಾ ಯಾವುದೇ ಇತರ ಎಲೆಕ್ಟ್ರಾನಿಕ್ ವಿಳಾಸ ಅಥವಾ ಸಾಲಗಾರ (ರು) / ಜಾಮೀನುದಾರರು ಕಾರ್ಯಗತಗೊಳಿಸಿದ/ ಹಂಚಿಕೊಂಡಿರುವ ಯಾವುದೇ ದಾಖಲೆ (ಗಳು) ಕಂಪನಿಯೊಂದಿಗೆ ಸಕ್ರಿಯ ಅಂಚೆ/ಇ-ಮೇಲ್ ಮತ್ತು/ ಅಥವಾ ಯಾವುದೇ ಇತರ ಎಲೆಕ್ಟ್ರಾನಿಕ್ ವಿಳಾಸ ಎಂದು ಪರಿಗಣಿಸಲಾಗುತ್ತದೆ ಮತ್ತು ಅಂತಹ ಸಕ್ರಿಯ ಅಂಚೆ/ಇ-ಮೇಲ್ ಮತ್ತು/ಅಥವಾ ಯಾವುದೇ ಇತರ ಎಲೆಕ್ಟ್ರಾನಿಕ್ ವಿಳಾಸದ ಮೇಲೆ ಪರಿಣಾಮ ಬೀರುವ ಯಾವುದೇ ಸೇವೆಯನ್ನು ಪೂರ್ಣಗೊಂಡಿದೆ ಎಂದು ಪರಿಗಣಿಸಲಾಗುತ್ತದೆ. ಅಂಚೆ/ಇ-ಮೇಲ್ ಮತ್ತು/ಅಥವಾ ಮೇಲೆ ಒದಗಿಸಿದ ಯಾವುದೇ ಇತರ ಎಲೆಕ್ಟ್ರಾನಿಕ್ ವಿಳಾಸದಲ್ಲಿ ಯಾವುದೇ ಬದಲಾವಣೆ ಅಥವಾ ಇತರ
27. ಕುಂದುಕೊರತೆ ಪರಿಹಾರ ಕಾರ್ಯವಿಧಾನ

ಕಂಪನಿಯು ಆರ್‌ಬಿಐ ನ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ವಿವರವಾದ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ರೂಪಿಸಿದೆ. ಕುಂದುಕೊರತೆ ಪರಿಹಾರ ಕಾರ್ಯವಿಧಾನ ಮತ್ತು ಸಂಪರ್ಕ ವಿವರಗಳು <https://cholamandalam.com/grievance-redressal.aspx> ನಲ್ಲಿ ಲಭ್ಯವಿದೆ. ಸಾಲಗಾರರು ಆತನ/ಆಕೆಯ/ಸಂಸ್ಥೆಯ ಕುಂದುಕೊರತೆಗಳನ್ನು ಸದರಿ ಕುಂದುಕೊರತೆ ಪರಿಹಾರ ಕಾರ್ಯವಿಧಾನದ ಅಡಿಯಲ್ಲಿ ಪರಿಹರಿಸಿಕೊಳ್ಳಬಹುದು.

Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
 Guindy, Chennai 600 032, India. Email : customercare@chola.murugappa.com
 Toll-Free No.: 1800 102 4565 | CIN : L65993TN1978PLC007576

28. ವಿದ್ಯುನ್ಮಾನ/ಡಿಜಿಟಲ್ ಎಕ್ಸಿಕ್ಯೂಶನ್ ಮತ್ತು ಸಂವಹನಗಳು:

ಸಾಲಗಾರರು ಮತ್ತು ಜಾಮೀನುದಾರರು ಸಾಲ ಒಪ್ಪಂದ ಮತ್ತು ಸಂಬಂಧಿತ ದಾಖಲೆಗಳನ್ನು ಯಾವುದೇ ಎಲೆಕ್ಟ್ರಾನಿಕ್/ಡಿಜಿಟಲ್ ರೂಪದಲ್ಲಿ (ಅನ್ವಯವಾಗುವಲ್ಲಿ) ಡಿಜಿಟಲ್/ಎಲೆಕ್ಟ್ರಾನಿಕ್ ಸಹಿಯನ್ನು ಅಂಟಿಸುವ ಮೂಲಕ ಅಥವಾ ಅವರ ಫೋಟಿಡ್ ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ಐಡಿಗೆ ಕಳುಹಿಸಲಾದ ಒಂದು ಬಾರಿಯ ಪಾಸ್‌ವರ್ಡ್ (ಒಪಿಡಿ) ಮತ್ತು/ಅಥವಾ ಇ-ಲಿಂಕ್ ಮೂಲಕ ಮತ್ತು/ಅಥವಾ 'ನಾನು ಒಪ್ಪುತ್ತೇನೆ/ಸ್ವೀಕರಿಸುತ್ತೇನೆ' ಬಟನ್ ಅಥವಾ ಯಾವುದೇ ಇತರ ಮೋಡ್ ಅನ್ನು ಕ್ಲಿಕ್ ಮಾಡುವ ಮೂಲಕ ಕಾರ್ಯಗತಗೊಳಿಸಬಹುದು ಎಂದು ಇಲ್ಲಿ ಒಪ್ಪುತ್ತಾರೆ, ಅರ್ಥಮಾಡಿಕೊಳ್ಳುತ್ತಾರೆ, ಅಂಗೀಕರಿಸುತ್ತಾರೆ ಮತ್ತು ದೃಢೀಕರಿಸುತ್ತಾರೆ, ಇದು ಪಕ್ಷಗಳ ನಡುವೆ ನಿರ್ಬಂಧಕವಾಗಿರುವ ಒಪ್ಪಂದವಾಗಿರುತ್ತದೆ.

ಈ ಸಾಲ ಒಪ್ಪಂದ, ನಿಯಮಗಳು ಮತ್ತು ಷರತ್ತುಗಳು, ಸೂಚನೆಗಳು, ಸ್ವೀಕಾರಗಳು ಮತ್ತು ಸಂವಹನಗಳನ್ನು ('ಸಂವಹನ') ಇಮೇಲ್, ಫ್ಯಾಕ್ಸಿಮೈಲ್, SMS ಪಠ್ಯ ಸಂದೇಶ ಕಳುಹಿಸುವಿಕೆ, ಆನ್‌ಲೈನ್/ವೆಬ್‌ಸೈಟ್ ಸ್ವೀಕಾರ, ಇತ್ಯಾದಿ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ರವಾನಿಸುವುದು ('ಎಲೆಕ್ಟ್ರಾನಿಕ್ ಮಾಧ್ಯಮ') ವಂಚನೆಯ ಬದಲಾವಣೆಗಳು ಮತ್ತು ತಪ್ಪಾದ ಪ್ರಸರಣಗಳು ಮತ್ತು ಗೌಪ್ಯತೆ, ಡೇಟಾ ರಕ್ಷಣೆ ಮತ್ತು ಗೌಪ್ಯತೆಯ ಅನುಪಸ್ಥಿತಿ ಸೇರಿದಂತೆ ಹಲವಾರು ಅಪಾಯಗಳನ್ನು ಒಳಗೊಂಡಿರುತ್ತದೆ ಎಂದು ಸಾಲಗಾರ ಮತ್ತು ಜಾಮೀನುದಾರರಿಗೆ ತಿಳಿದಿದೆ.

ಆದಾಗ್ಯೂ, ಸಾಲಗಾರ/ಜಾಮೀನುದಾರರು ಸಾಲ ಮತ್ತು ಅದರ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಈ ಸಾಲ ಒಪ್ಪಂದದ ಅಡಿಯಲ್ಲಿ ವಿವಿಧ ವಿಷಯಗಳಿಗೆ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಕಂಪನಿಯಿಂದ ಸಂವಹನಗಳನ್ನು ಸ್ವೀಕರಿಸಲು ಮತ್ತು ಕಂಪನಿಗೆ ಸಂವಹನಗಳನ್ನು ಒದಗಿಸಲು ಬಯಸುತ್ತಾರೆ.

ಕಂಪನಿಯು ಅದನ್ನು ಅನುಮತಿಸುವುದನ್ನು ಪರಿಗಣಿಸಿ, ಸಾಲಗಾರ/ಜಾಮೀನುದಾರರು ಈ ಮೂಲಕ ಬದಲಾಯಿಸಲಾಗದಂತೆ, ಕಂಪನಿಗೆ ಈ ಕೆಳಗಿನಂತೆ ದೃಢೀಕರಿಸುತ್ತಾರೆ ಮತ್ತು ಒಪ್ಪಿಕೊಳ್ಳುತ್ತಾರೆ:

1. ಕಂಪನಿಯು ತಮ್ಮ ಅವಶ್ಯಕತೆಗಳಿಗಾಗಿ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಒದಗಿಸಲಾದ ಸಂವಹನಗಳನ್ನು ಅವಲಂಬಿಸಲು (ಮತ್ತು ಅದು ನಿಜವೆಂದು ನಂಬುತ್ತಾರೆ) ಅರ್ಹರಾಗಿರುತ್ತಾರೆ. ಒದಗಿಸಿದ ಅಥವಾ ಸ್ವೀಕರಿಸಿದ ಸಂವಹನಗಳ ಬಗ್ಗೆ ಯಾವುದೇ ಪ್ರಶ್ನೆಯಿದ್ದಲ್ಲಿ, ಕಂಪನಿಯು ಸ್ವೀಕರಿಸಿದ ಎಲೆಕ್ಟ್ರಾನಿಕ್ ಮಾಧ್ಯಮದ ದಾಖಲೆಗಳನ್ನು ಅಂತಿಮ, ನಿರ್ಣಾಯಕ ಮತ್ತು ನಿರ್ಬಂಧಕವೆಂದು ಪರಿಗಣಿಸಲಾಗುತ್ತದೆ ಮತ್ತು ಈ ವಿಷಯದಲ್ಲಿ ಯಾವುದೇ ಪರಿಶೀಲನೆಯನ್ನು ನಡೆಸಲು ಕಂಪನಿಯು ಜವಾಬ್ದಾರಾಗಿರುವುದಿಲ್ಲ.
2. ಸಾಲಗಾರರು/ಜಾಮೀನುದಾರರು ಕಂಪನಿಯು ಹಾಗೆ ತಿಳಿಸಲಾದ ಸಂವಹನಗಳಲ್ಲಿ ಕಂಡುಬರುವ ಸಂವಹನಗಳ ಸಂಪೂರ್ಣ ಅಥವಾ ಯಾವುದೇ ಭಾಗಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಲು ಬದ್ಧವಾಗಿರುವುದಿಲ್ಲ ಮತ್ತು ಅದು ಸಾಲಗಾರರು/ಜಾಮೀನುದಾರರ ಏಕೈಕ ಅಪಾಯದಲ್ಲಿರುತ್ತದೆ ಎಂದು ದೃಢೀಕರಿಸುತ್ತಾರೆ.
3. ವಿದ್ಯುನ್ಮಾನ ಮಾಧ್ಯಮದ ಮೂಲಕ ಮಾಡಿದ ಸಂವಹನಗಳ ಆಧಾರದ ಮೇಲೆ ಕಂಪನಿಯು ಯಾವುದೇ ಕ್ರಮ ಕೈಗೊಳ್ಳುವುದು ಅಥವಾ ಕಾರ್ಯನಿರ್ವಹಿಸಲು ನಿರಾಕರಿಸುವುದು ಅಥವಾ ಲೋಪ ಮಾಡುವುದು ಅಥವಾ ಕ್ರಮವನ್ನು ಮುಂದೂಡುವುದು ಅಥವಾ ಅದರಿಂದ ಉಂಟಾದ ಯಾವುದೇ ಪರಿಣಾಮಗಳಿಗೆ ಕಂಪನಿಯು ಜವಾಬ್ದಾರಾಗಿರುವುದಿಲ್ಲ.

Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
 Guindy, Chennai 600 032, India. Email : customercare@chola.murugappa.com
 Toll-Free No.: 1800 102 4565 | CIN : L65993TN1978PLC007576

4. ಕಂಪನಿಯು ಈ ಷರತ್ತಿನಲ್ಲಿರುವ ಬದ್ಧತೆಗಳ ಕಾರಣದಿಂದಾಗಿ ಮತ್ತು ಅವುಗಳ ಮೇಲೆ ಅವಲಂಬಿತವಾಗಿ ಮಾತ್ರ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಒದಗಿಸಲಾದ ಯಾವುದೇ ಸಂವಹನಗಳ ಮೇಲೆ ಕಾರ್ಯನಿರ್ವಹಿಸಲು ಒಪ್ಪುತ್ತದೆ ಎಂದು ಸಾಲಗಾರರು ಮತ್ತು ಜಾಮೀನುದಾರರು ತಿಳಿದಿರುತ್ತಾರೆ ಮತ್ತು ದೃಢೀಕರಿಸುತ್ತಾರೆ.

29. ಸ್ವೀಕಾರ:

ಸಾಲಗಾರರು ಮತ್ತು ಜಾಮೀನುದಾರರು ಈ ಮೂಲಕ ಈ ಕೆಳಗಿನಂತೆ ಘೋಷಿಸುತ್ತಾರೆ: ಅವರು ತಮ್ಮ ಸಮ್ಮುಖದಲ್ಲಿ ಭರ್ತಿ ಮಾಡಲಾದ ಶೆಡ್ಯೂಲ್ /ಗಳಲ್ಲಿ ನೀಡಲಾದ ಪ್ರಮುಖ ವಿವರಗಳನ್ನು ಒಳಗೊಂಡಂತೆ ಸಂಪೂರ್ಣ ಸಾಲ ಒಪ್ಪಂದವನ್ನು ಓದಿದ್ದಾರೆ, ಎಲ್ಲಾ ಷರತ್ತುಗಳು/ವಿವರಗಳ ಸಂಪೂರ್ಣ ಅರ್ಥವನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ಅವುಗಳಿಗೆ ಬದ್ಧರಾಗಿರುಲು ಒಪ್ಪುತ್ತಾರೆ. ಈ ಸೌಲಭ್ಯವನ್ನು ಪಡೆಯುವ ಉದ್ದೇಶಕ್ಕಾಗಿ ಅವರು ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದಾರೆ.

ಕಂಪನಿಯ ಅಧಿಕೃತ ಸಹಿದಾರರು ಈ ಸಾಲ ಒಪ್ಪಂದಕ್ಕೆ ಸಹಿ ಹಾಕುವ ದಿನಾಂಕದಂದು ಈ ಸಾಲ ಒಪ್ಪಂದವನ್ನು ಪೂರ್ತಿಗೊಳಿಸಲಾಗುತ್ತದೆ ಮತ್ತು ಕಾನೂನುಬದ್ಧವಾಗಿ ಅದು ನಿರ್ಬಂಧವಾಗುತ್ತದೆ ಎಂದು ಅವರು ಒಪ್ಪುತ್ತಾರೆ.

ಇಲ್ಲಿನ ಪಕ್ಷಗಳು ಶೆಡ್ಯೂಲ್ ನಲ್ಲಿ ಸೂಚಿಸಲಾದ ದಿನ, ತಿಂಗಳು ಮತ್ತು ವರ್ಷದಲ್ಲಿ ಈ ಸಾಲ ಒಪ್ಪಂದಕ್ಕೆ

ಸಹಿ ಮಾಡಿದ್ದಾರೆ ಮತ್ತು ಒಪ್ಪಿಕೊಂಡಿದ್ದಾರೆ

ಇಲ್ಲಿ ಹೆಸರಿಸಲಾದ ಸಹಿ ಮಾಡಿದ್ದಾರೆ ಮತ್ತು
ವಿತರಿಸಿದವರು

ಇಲ್ಲಿ ಹೆಸರಿಸಲಾದ ಇವರ ಪರವಾಗಿ

ಚೋಳಮಂಡಲಂ ಇನ್ವೆಸ್ಟ್‌ಮೆಂಟ್ ಎಂಡ್ ಫೈನಾನ್ಸ್ ಕಂಪನಿ
ಲಿಮಿಟೆಡ್.

ಅಧಿಕೃತ ಸಹಿದಾರರು

ಸಾಲಗಾರನ ಹೆಸರು ಮತ್ತು ಸಹಿ

ಸಹಿ ಮಾಡಿದ್ದಾರೆ ಮತ್ತು ಒಪ್ಪಿಕೊಂಡಿದ್ದಾರೆ

ಸಹಿ ಮಾಡಿದ್ದಾರೆ ಮತ್ತು ಒಪ್ಪಿಕೊಂಡಿದ್ದಾರೆ

ಇಲ್ಲಿ ಹೆಸರಿಸಲಾದ

ಇಲ್ಲಿ ಹೆಸರಿಸಲಾದ

ಸಹ-ಸಾಲಗಾರ 1 ಹೆಸರು ಮತ್ತು ಸಹಿ

ಸಹ-ಸಾಲಗಾರ 2 ಹೆಸರು ಮತ್ತು ಸಹಿ

ಸಹಿ ಮಾಡಿದ್ದಾರೆ ಮತ್ತು ಒಪ್ಪಿಕೊಂಡಿದ್ದಾರೆ

ಸಹಿ ಮಾಡಿದ್ದಾರೆ ಮತ್ತು ಒಪ್ಪಿಕೊಂಡಿದ್ದಾರೆ

ಇಲ್ಲಿ ಹೆಸರಿಸಲಾದ

ಇಲ್ಲಿ ಹೆಸರಿಸಲಾದ

ಸಹ-ಸಾಲಗಾರ 3 ಹೆಸರು ಮತ್ತು ಸಹಿ

ಸಹ-ಸಾಲಗಾರ 4 ಹೆಸರು ಮತ್ತು ಸಹಿ

ಸಹಿ ಮಾಡಿದ್ದಾರೆ ಮತ್ತು ಒಪ್ಪಿಕೊಂಡಿದ್ದಾರೆ

ಸಹಿ ಮಾಡಿದ್ದಾರೆ ಮತ್ತು ಒಪ್ಪಿಕೊಂಡಿದ್ದಾರೆ

Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
Guindy, Chennai 600 032, India. Email : customercare@chola.murugappa.com
Toll-Free No.: 1800 102 4565 | CIN : L65993TN1978PLC007576

ಇಲ್ಲಿ ಹೆಸರಿಸಲಾದ

ಇಲ್ಲಿ ಹೆಸರಿಸಲಾದ

ಸಹ-ಸಾಲಗಾರ 5 ಹೆಸರು ಮತ್ತು ಸಹಿ

ಜಾಮೀನುದಾರರ(ಗಳು) ಹೆಸರು ಮತ್ತು ಸಹಿ

ಶೆಡ್ಯೂಲ್

ಸಾಲ ಒಪ್ಪಂದದ ದಿನಾಂಕ:			
ಸಾಲ ಅರ್ಜಿ ಸಂಖ್ಯೆ:			
ಕ್ರ.ಸಂ	ಸಾಲಗಾರ / ಜಾಮೀನುದಾರರ	ಹೆಸರು	ವಿಳಾಸ:
1	ವಿಧ ಸಾಲಗಾರ		
2	ಸಾಲಗಾರ 1		
3	ಸಾಲಗಾರ 2		
4	ಸಾಲಗಾರ 3		
5	ಸಾಲಗಾರ 4		
6	ಸಾಲಗಾರ 5		
7	ಜಾಮೀನುದಾರ		

ಕ್ರ.ಸಂ	ಸಾಲಗಾರ / ಜಾಮೀನುದಾರರ	ಇಮೇಲ್ ವಿಳಾಸ*	ಮೊಬೈಲ್ ಸಂಖ್ಯೆ:	ಉದ್ಯೋಗ/ ವ್ಯವಹಾರದ ಸ್ಥಳ	ಸ್ಥಿತಿ (ವೈಯಕ್ತಿಕ/ಏಕೈಕ ಮಾಲೀಕ/ಕಂಪನಿ/ಪಾಲುದಾರಿಕೆ)
1	ವಿಧ ಸಾಲಗಾರ				
2	ಸಾಲಗಾರ 1				
3	ಸಾಲಗಾರ 2				
4	ಸಾಲಗಾರ 3				
5	ಸಾಲಗಾರ 4				
6	ಸಾಲಗಾರ 5				
7	ಜಾಮೀನುದಾರ				
ಸಾಲ ನೀಡುವ ಉದ್ದೇಶ:					
ಸಾಲ ಉತ್ಪನ್ನ					
ಸಾಲದ ಮೊತ್ತ					
ಸಾಲದ ಕಾಲಾವಧಿ					
ಬಡ್ಡಿಯ ವಿಧ				ಫಿಕ್ಸ್ಡ್	
ಬಡ್ಡಿ ದರ				ಪ್ರತಿ ವರ್ಷಕ್ಕೆ %	
ಮರುಪಾವತಿ ಶೆಡ್ಯೂಲ್ *					
(a) ಆರಂಭಿಕ ಕಂತಿನ ಮೊತ್ತ					
(b) ಕಂತುಗಳ ಸಂಖ್ಯೆ					

Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
 Guindy, Chennai 600 032, India. Email : customercare@chola.murugappa.com
 Toll-Free No.: 1800 102 4565 | CIN : L65993TN1978PLC007576


murugappa

(c) ಮೊದಲ ಕಂತನ್ನು _____ ರಂದು ಅಥವಾ ಅದಕ್ಕೂ ಮೊದಲು ಪಾವತಿಸಬೇಕು ಮತ್ತು ನಂತರದ ಕಂತುಗಳನ್ನು ಪ್ರತಿ ನಂತರದ ತಿಂಗಳ 5 ನೇ ತಾರೀಖಿನಂದು ಅಥವಾ ಅದಕ್ಕೂ ಮೊದಲು	ಸ್ವಾಗತ ಪತ್ರ ಅಥವಾ ಕಂಪನಿಯ ನಿರ್ದೇಶಿಸಿದ ಇತರ ವಿಧಾನದ ಮೂಲಕ ತಿಳಿಸಲಾಗುವುದು	
ಮಾಹಿತಿ ಸೇವಾ ವರ್ತನ	ಮಾಸಿಕ ಕಂತುಗಳಲ್ಲಿ	
ದಂಡದ ಶುಲ್ಕಗಳು	ಬಾಕಿ ಇರುವ ದಿನಾಂಕದಿಂದ ನಿಜವಾದ ಪಾವತಿ ದಿನಾಂಕದವರೆಗೆ ಡೀಫಾಲ್ಟ್ ಆಗಿರುವ ಮೊತ್ತದ ಮೇಲೆ ವಾರ್ಷಿಕ 20%	
ದಾಖಲೆ/ನಕಲು ಪ್ರತಿಯು ದಾಖಲೆ ಶುಲ್ಕಗಳು:		
i. ಖಾತೆಯ ಶುಲ್ಕಗಳ ಕಾಗದರೂಪದ	Rs.250/-	
ii. ಫೈನಾನ್ಸಿಂಗ್ ಎನ್‌ಒಸಿ iii. ಕಾಗದರೂಪದ ಮರುಪಾವತಿ	Rs.1000/-	
ಬದಲಾವಣೆ ಶುಲ್ಕ ವೇಳಾಪಟ್ಟಿ	Rs.500/-	
ಸೋರ್ಸಿಂಗ್ ಶುಲ್ಕ - ಆಡಳಿತ ಮತ್ತು ಸಂಸ್ಕರಣಾ ಶುಲ್ಕ (ಪಿ.ಎಫ್)	S.F Rs.1900	ಸಾಲದ ಮೊತ್ತದ -
ಚೆಕ್/ಮ್ಯಾಂಡೇಟ್ ಬಾನ್ಸ್ ಶುಲ್ಕಗಳು:	Rs.1000/-	
ಮ್ಯಾಂಡೇಟ್ ನಿರಾಕರಣೆ ಶುಲ್ಕಗಳು	Rs.500/-	
ಅವಧಿ ಪೂರ್ವ-ಮುಕ್ತಾಯ ಶುಲ್ಕ	ಬಾಕಿ ಇರುವ ಅಸಲಿನ ಮೇಲೆ 4% ವಿಧಿಸಲಾಗುತ್ತದೆ	
ಶಾಸನಬದ್ಧ ಮತ್ತು ನಿಯಂತ್ರಕ ಶುಲ್ಕ - ಮುದ್ರಾಂಕ ಶುಲ್ಕ		

ಗಮನಿಸಿ:1. ಮೇಲೆ ತಿಳಿಸಲಾದ ಎಲ್ಲಾ ಫೀಗಳು ಮತ್ತು ಶುಲ್ಕಗಳು ಕಾಲಕಾಲಕ್ಕೆ ಅನ್ವಯವಾಗುವ ತೆರಿಗೆಗಳು, ಸುಂಕಗಳು, ಲೇವಿಗಳು, ಸರ್ವೆಚಾರ್ಜ್‌ಗಳು ಮತ್ತು ಸೆಸ್‌ಗಳನ್ನು ಹೊರತುಪಡಿಸಿದೆ.

2. ಪ್ರಮುಖ ಸಂಗತಿಗಳ ಹೇಳಿಕೆ ಮತ್ತು ಅದರ ಅನುಬಂಧಗಳನ್ನು ಶೆಡ್ಯೂಲ್ ಗೆ ಲಗತ್ತಾಗಿ ನೀಡಲಾಗಿದೆ.

ಆರ್‌ಬಿಐ ಮಾರ್ಗಸೂಚಿಗಳ ಅಡಿಯಲ್ಲಿ ಸಾಲಗಳನ್ನು ಎಸ್‌ಎಂಎ ಮತ್ತು ಎನ್‌ಪಿಎ ವರ್ಗಗಳಾಗಿ ವರ್ಗೀಕರಿಸಲು ಆಧಾರವು ಈ ಕೆಳಗಿನಂತಿದೆ:

Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
 Guindy, Chennai 600 032, India. Email : customercare@chola.murugappa.com
 Toll-Free No.: 1800 102 4565 | CIN : L65993TN1978PLC007576

ವರ್ಗೀಕರಣ ವಿಧಾನ	ವರ್ಗೀಕರಣಕ್ಕೆ ಆಧಾರ - ಮೂಲ ಅಥವಾ ಬಡ್ತಿ ಪಾವತಿ ಅಥವಾ ಯಾವುದೇ ಇತರ ಮೊತ್ತವು ಸಂಪೂರ್ಣವಾಗಿ ಅಥವಾ ಭಾಗಶಃ ಬಾಕಿ ಉಳಿದಿರುವುದು.
ಎಸ್‌ಎಂಎ-0	30 ದಿನಗಳಲ್ಲಿ
ಎಸ್‌ಎಂಎ-1	30 ದಿನಗಳಿಗಿಂತ ಹೆಚ್ಚು ಮತ್ತು 60 ದಿನಗಳವರೆಗೆ
ಎಸ್‌ಎಂಎ-2	60 ದಿನಗಳಿಗಿಂತ ಹೆಚ್ಚು ಮತ್ತು 90 ದಿನಗಳವರೆಗೆ
ಎನ್‌ಪಿಎ	90 ಕ್ಕಿಂತ ಹೆಚ್ಚು ದಿನಗಳು

ಸಂಬಂಧಿತ ದಿನಾಂಕಕ್ಕೆ ದಿನದ ಅಂತ್ಯದ ಪ್ರಕ್ರಿಯೆಯ ಭಾಗವಾಗಿ ಎಸ್‌ಎಂಎ ಅಥವಾ ಎನ್‌ಪಿಎ ಎಂದು ವರ್ಗೀಕರಿಸಲಾಗುತ್ತದೆ ಮತ್ತು ಎಸ್‌ಎಂಎ ಅಥವಾ ಎನ್‌ಪಿಎ ವರ್ಗೀಕರಣ ದಿನಾಂಕವು ಕಂಪನಿಯ ದಿನದ ಅಂತ್ಯದ ಪ್ರಕ್ರಿಯೆಯನ್ನು ನಡೆಸುವ ಕ್ಯಾಲೆಂಡರ್ ದಿನಾಂಕವಾಗಿರುತ್ತದೆ.

ಎನ್‌ಪಿಎ ಎಂದು ವರ್ಗೀಕರಿಸಿದ ನಂತರ ಸಾಲ ಖಾತೆಗಳನ್ನು ಸಾಲಗಾರರು ಅಸಲು, ಬಡ್ತಿ ಮತ್ತು/ಅಥವಾ ಇತರ ಮೊತ್ತಗಳ ಸಂಪೂರ್ಣ ಬಾಕಿಗಳನ್ನು ಪೂರ್ಣವಾಗಿ ಪಾವತಿಸಿದರೆ ಮಾತ್ರ ಪುನಃ ಪ್ರಮಾಣಿತ ಆಸ್ತಿಯಾಗಿ ಅಪ್‌ಗ್ರೇಡ್ ಮಾಡಲಾಗುತ್ತದೆ ("ಪ್ರಮಾಣಿತ ಆಸ್ತಿ" ಎಂಬ ಪದವು ಎಸ್‌ಎಂಎ ಅಥವಾ ಎನ್‌ಪಿಎ ಎಂದು ವರ್ಗೀಕರಿಸಲು ಅಗತ್ಯವಿಲ್ಲದ ಸಾಲ ಖಾತೆಯನ್ನು ಸೂಚಿಸುತ್ತದೆ ಮತ್ತು ಉಲ್ಲೇಖಿಸುತ್ತದೆ). ಎಸ್‌ಎಂಎ ಅಥವಾ ಎನ್‌ಪಿಎ ವರ್ಗೀಕರಣವನ್ನು ಸಾಲಗಾರರ ಮಟ್ಟದಲ್ಲಿ ಮಾಡಲಾಗುತ್ತದೆ ಅಂದರೆ ಸಾಲಗಾರರ ಎಲ್ಲಾ ಸಾಲ ಖಾತೆಗಳಲ್ಲಿ ಅತಿ ಹೆಚ್ಚು ದಿನಗಳಿಂದ ಬಾಕಿ ಇರುವ ಸಾಲಕ್ಕೆ ಅನ್ವಯಿಸುವಂತೆ ವರ್ಗೀಕರಿಸಲಾಗುತ್ತದೆ.

ಆರ್‌ಬಿಐ ಸೂಚಿಸಿದಂತೆ ಸಾಲ ಖಾತೆಯನ್ನು ಎಸ್‌ಎಂಎ ಅಥವಾ ಎನ್‌ಪಿಎ ಅಥವಾ ಯಾವುದೇ ಹೊಸ ವರ್ಗವಾಗಿ ವರ್ಗೀಕರಿಸುವಲ್ಲಿನ ಯಾವುದೇ ಬದಲಾವಣೆಯನ್ನು ಕಂಪನಿಯು ಸ್ವಯಂಚಾಲಿತವಾಗಿ ಕಾರ್ಯಗತಗೊಳಿಸುತ್ತದೆ ಮತ್ತು ಅದು ಸಾಲಗಾರನಿಗೆ ಅನ್ವಯಿಸುತ್ತದೆ.

ಎಸ್‌ಎಂಎ/ಎನ್‌ಪಿಎ ವರ್ಗೀಕರಣಕ್ಕೆ ಉದಾಹರಣೆ: ಸಾಲ ಖಾತೆಯ ವಾಯಿದೆ ದಿನಾಂಕ ಮಾರ್ಚ್ 31, 2022 ಆಗಿದ್ದರೆ ಮತ್ತು ಕಂಪನಿಯು ಈ ದಿನಾಂಕದ ದಿನದ ಅಂತ್ಯದ ಪ್ರಕ್ರಿಯೆಯನ್ನು ನಡೆಸುವ ಮೊದಲು ಪೂರ್ಣ ಬಾಕಿಗಳನ್ನು ಸ್ವೀಕರಿಸದಿದ್ದರೆ, ವಾಯಿದೆ ಮೀರಿದ ದಿನಾಂಕ ಮಾರ್ಚ್ 31, 2022 ಆಗಿರುತ್ತದೆ. ಸಾಲ ಖಾತೆಯು ವಾಯಿದೆ ದಿನಾಂಕವನ್ನು ಮೀರಿ ಮುಂದುವರಿದರೆ, ಏಪ್ರಿಲ್ 30, 2022 ರಂದು ದಿನದ ಅಂತ್ಯದ ಪ್ರಕ್ರಿಯೆಯನ್ನು ನಡೆಸಿದ ನಂತರ ಅಂದರೆ ನಿರಂತರವಾಗಿ 30 ದಿನಗಳ ಬಾಕಿ ಅವಧಿ ಪೂರ್ಣಗೊಂಡ ನಂತರ ಸಾಲ ಖಾತೆಯನ್ನು ಎಸ್‌ಎಂಎ-1 ಎಂದು ಟ್ಯಾಗ್ ಮಾಡಲಾಗುತ್ತದೆ. ಅಂತೆಯೇ, ಸಾಲ ಖಾತೆಗೆ ಎಸ್‌ಎಂಎ-1 ವರ್ಗೀಕರಣದ ದಿನಾಂಕ ಏಪ್ರಿಲ್ 30, 2022 ಆಗಿರುತ್ತದೆ. ಅದೇ ರೀತಿ, ಸಾಲ ಖಾತೆಯು ಬಾಕಿ ಉಳಿದಿದ್ದರೆ, ಮೇ 30, 2022 ರಂದು ದಿನದ ಅಂತ್ಯದ ಪ್ರಕ್ರಿಯೆಯನ್ನು ನಡೆಸಿದಾಗ ಅದನ್ನು ಎಸ್‌ಎಂಎ-2 ಎಂದು ಟ್ಯಾಗ್ ಮಾಡಲಾಗುತ್ತದೆ ಮತ್ತು ಅದು ಇನ್ನೂ ಬಾಕಿ ಉಳಿದಿದ್ದರೆ ಜೂನ್ 29, 2022 ರಂದು ದಿನದ ಅಂತ್ಯದ ಪ್ರಕ್ರಿಯೆಯನ್ನು ನಡೆಸಿದಾಗ ಅದನ್ನು ಎನ್‌ಪಿಎ ಎಂದು ವರ್ಗೀಕರಿಸಲಾಗುತ್ತದೆ.

ಸಾಲ ಖಾತೆಯನ್ನು ಎಸ್‌ಎಂಎ & ಎನ್‌ಪಿಎ ಎಂದು ವರ್ಗೀಕರಿಸಲು ಕಂಪನಿಯು ದಿನಾಂಕದಂದು ಅನುಸರಿಸುವ ಪ್ರಕ್ರಿಯೆಯ ಬಗ್ಗೆ ಸಾಲಗಾರನ ತಿಳುವಳಿಕೆಗಾಗಿ ಎಸ್‌ಎಂಎ & ಎನ್‌ಪಿಎ ಎಂದು ವರ್ಗೀಕರಣಕ್ಕೆ ಆಧಾರ ಮತ್ತು ಉದಾಹರಣೆಯನ್ನು ಒದಗಿಸಲಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ಪ್ರಕ್ರಿಯೆಯು ಭಾರತೀಯ ರಿಸರ್ವ್ ಬ್ಯಾಂಕಿನ ಸೂಚನೆಗಳು/ಮಾರ್ಗಸೂಚಿಗಳ ಮೇಲೆ ಬದಲಾವಣೆಗೆ ಒಳಪಟ್ಟಿರುತ್ತದೆ.

ಸಹಿ ಮಾಡಿದ್ದಾರೆ ಮತ್ತು ಒಪ್ಪಿಕೊಂಡಿದ್ದಾರೆ

Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
 Guindy, Chennai 600 032, India. Email : customercare@chola.murugappa.com
 Toll-Free No.: 1800 102 4565 | CIN : L65993TN1978PLC007576

ಇಲ್ಲಿ ಹೆಸರಿಸಲಾದ ಇವರ ಪರವಾಗಿ

ಚೋಳಮಂಡಲಂ ಇನ್ವೆಸ್ಟ್‌ಮೆಂಟ್ ಎಂಡ್ ಫೈನಾನ್ಸ್ ಕಂಪನಿ ಲಿಮಿಟೆಡ್.

ಇಲ್ಲಿ ಹೆಸರಿಸಲಾದ ಸಹಿ ಮಾಡಿದ್ದಾರೆ ಮತ್ತು ವಿತರಿಸಿದವರು

ಅಧಿಕೃತ ಸಹಿದಾರರು

ಸಹಿ ಮಾಡಿದ್ದಾರೆ ಮತ್ತು ಒಪ್ಪಿಕೊಂಡಿದ್ದಾರೆ

ಇಲ್ಲಿ ಹೆಸರಿಸಲಾದ

ಸಹ-ಸಾಲಗಾರ 1 ಹೆಸರು ಮತ್ತು ಸಹಿ

ಸಹಿ ಮಾಡಿದ್ದಾರೆ ಮತ್ತು ಒಪ್ಪಿಕೊಂಡಿದ್ದಾರೆ

ಇಲ್ಲಿ ಹೆಸರಿಸಲಾದ

ಸಹ-ಸಾಲಗಾರ 3 ಹೆಸರು ಮತ್ತು ಸಹಿ

ಸಹಿ ಮಾಡಿದ್ದಾರೆ ಮತ್ತು ಒಪ್ಪಿಕೊಂಡಿದ್ದಾರೆ

ಇಲ್ಲಿ ಹೆಸರಿಸಲಾದ

ಸಹ-ಸಾಲಗಾರ 5 ಹೆಸರು ಮತ್ತು ಸಹಿ

ಸಾಲಗಾರನ ಹೆಸರು ಮತ್ತು ಸಹಿ

ಸಹಿ ಮಾಡಿದ್ದಾರೆ ಮತ್ತು ಒಪ್ಪಿಕೊಂಡಿದ್ದಾರೆ

ಇಲ್ಲಿ ಹೆಸರಿಸಲಾದ

ಸಹ-ಸಾಲಗಾರ 2 ಹೆಸರು ಮತ್ತು ಸಹಿ

ಸಹಿ ಮಾಡಿದ್ದಾರೆ ಮತ್ತು ಒಪ್ಪಿಕೊಂಡಿದ್ದಾರೆ

ಇಲ್ಲಿ ಹೆಸರಿಸಲಾದ

ಸಹ-ಸಾಲಗಾರ 4 ಹೆಸರು ಮತ್ತು ಸಹಿ

ಸಹಿ ಮಾಡಿದ್ದಾರೆ ಮತ್ತು ಒಪ್ಪಿಕೊಂಡಿದ್ದಾರೆ

ಇಲ್ಲಿ ಹೆಸರಿಸಲಾದ

ಜಾಮೀನುದಾರರ(ಗಳು) ಹೆಸರು ಮತ್ತು ಸಹಿ

Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
Guindy, Chennai 600 032, India. Email : customercare@chola.murugappa.com
Toll-Free No.: 1800 102 4565 | CIN : L65993TN1978PLC007576


murugappa



ಮರುಪಾವತಿ ಶೆಡ್ಯೂಲ್

[illegible]

*ದಯವಿಟ್ಟು ಇಲ್ಲಿ ಒದಗಿಸಿರುವ ಮರುಪಾವತಿ ಶೆಡ್ಯೂಲ್ ತಾತ್ಕಾಲಿಕವಾಗಿದೆ ಎಂಬುದನ್ನು ಗಮನಿಸಿ. ಇದು ಸಾಲಗಾರರಿಗೆ ಲಿಖಿತವಾಗಿ ತಿಳಿಸಿರುವಂತೆ ನಿಜವಾದ ದಿನಾಂಕ ಮತ್ತು ಸಾಲ ವಿತರಣೆಯ ಪ್ರಮಾಣ ಮತ್ತು ಪರಿಷ್ಕೃತ ಮರುಪಾವತಿ ಶೆಡ್ಯೂಲ್ ಆಧಾರದಲ್ಲಿ ಬದಲಾಗಬಹುದು ಹಾಗೂ ಅದನ್ನು ಈ ಒಪ್ಪಂದದ ಭಾಗವೆಂದು ಪರಿಗಣಿಸಲಾಗುತ್ತದೆ.

Cholamandalam Investment and Finance Company Ltd.

Chola Crest, Plot Nos. C 54-55 & Super B-4, Thiru.Vi.Ka. Industrial Estate,
Guindy, Chennai 600 032, India. Email : customercare@chola.murugappa.com
Toll-Free No.: 1800 102 4565 | CIN : L65993TN1978PLC007576



murugappa